


CIN: L85110KA1993PLC013875



Tel: 91-80-25594145 / 25594146, Fax: 91-80-25594147

E-mail: info@ovobelfoods.com, URL: http://www.ovobelfoods.com



Bombay Stock Exchange Limited

Phiroze Jeejeebhoy Towers, Dalal Street, Mumbai – 400 001, Maharashtra, India.

Respected Sir/Madam,

Sub: Submission of newspaper publication of the notice of the Board meeting pursuant to Regulation 47 of the SEBI (Listing Obligations and Disclosure Requirements), 2015.

Scrip Code No: 530741

With reference to the above-mentioned subject, this is to bring to your kind notice that, the Board Meeting of the Company will be held on Saturday, 13th February, 2021 at 02:00 P.M. at the registered office of the Company situated at Ground Floor, No. 46 Old No.32/1, 3rd Cross, Aga Abbas Ali Road, Ulsoor, Bengaluru- 560042, Karnataka, India inter-alia, to consider and approve the Un-audited Financial Results for the Third Quarter ended 31st December 2020 and other agenda items as specified in the Notice of Board meeting.

Notice of the above-mentioned Board meeting has been published in the English newspaper **Financial Express** in all India edition and Kannada newspaper **Hosa Digantha** in Bengaluru edition on 07th February 2021 as per the said regulation.

Further, we request your good-self to kindly take note of the same and acknowledge.

Thanking You, Yours Faithfully,

For Ovobel Foods Limited

PRAKRITI SARVOUY
PRAKRITI SARVOUY
Date: 2021.02.08
15:01:11 +05'30'

Prakriti Sarvouy

Company Secretary and Compliance Officer

Membership Number: 21962

Date: 08.02.2021 **Place**: Bengaluru

Enclosure:

- 1. Newspaper advertisement in English Financial Express.
- 2. Newspaper advertisement in Kannada Hosa Digantha.

Factory: Plot # 30, K.I.A.D.B. Industrial Area, Malur - 563 160, Kolar Dist. Tel: 08151-234605.



FE SUNDAY



Ankit Metal & Power Limited Regd. Office: 35, Chittaranjan Avenue, Kolkata - 700 012 Phone No.: +91-33-2211 0225; E-mail: cs@ankitmetal.com Corporate Office: SKP House, 132A, S. P. Mukherjee Road, Kolkata - 700 026 Phone No.: +91-33-4016 8000/8100; Fax: +91-33-40168107 CIN: L27101WB2002PLC094979; website: www.ankitmetal.com

NOTICE

Notice is hereby given pursuant to Regulation 47 of Securities and Exchange Board of India (Listing Obligations and Disclosure Requirements) Regulations, 2015, that a meeting of the Board of Directors of the Company will be held on Saturday 13th February, 2021, at Kolkata, inter-alia, to consider and approve the Un-audited Financial Results of the Company for the quarter ended 31st December, 2020

The information is also available on the website of the Company at www.ankitmetal.com and on the website of the Stock Exchanges i.e. www.nseindia.com and www.bseindia.com.

For Ankit Metal & Power Limited Place : Kolkata Vineeta Barmecha

Date: 6th February, 2021 (Company Secretary)



Phone No. +91-33-22110225 Corporate Office: 'SKP HOUSE', 132A. S. P Mukherjee Road, Kolkata-700026 Phone No. +91-33-40168000/8100 Fax: +91-33-40168107 Website: www.impexferrotech.com, Email: cs@impexferrotech.com CIN: L27101WB1995PLC071996

Notice is hereby given pursuant to Regulation

47 of Securities and Exchange Board of India (Listing Obligations and Disclosure Requirements) Regulations, 2015, that a meeting of the Board of Directors of the Company will be held on Saturday, 13th February, 2021 at Kolkata, inter-alia, to consider and approve the Un-audited Financial Results of the Company for the quarter and year ended 31st December, 2020. The information is also available on the website of the Company at www.impexferrotech.com and on the website of the Stock Exchanges i.e www.nseindia.com and www.bseindia.com.

> By Order of the Board For Impex Ferro Tech Limited Richa Lath

Place: Kolkata Company Secretary Date: 06.02.2021

JUMPNET

Jump Networks Limited

CIN: L92412MH1992PLC067841

Regd. Off.: Unit No. 244-A

S.V.P Nagar Andheri (West)

Mumbai 400053, Maharashtra, India

Phone: +9191360-95530 Email: compliance@jump.tech

Website: https://www.jump.tech

NOTICE

Pursuant to Regulation 29 read with

Regulation 47 of SEBI (Listing Obligations

and Disclosure Requirements) Regulations

2015, notice is hereby given that a meeting

of the Board of Directors of the Company is

scheduled to be held on Saturday,

February 13, 2021 at 2:00 p.m. at the

egistered office of the Company and via

video conference, inter-alia to consider,

approve and take on record the Unaudited

Financial Results together with the Limited

Review Report thereon to be submitted by

the Statutory Auditors of the Company for

the quarter and nine months ended

December 31, 2020, and any other

This information is also available on the

Company's website (www.jump.tech) and

on the website of the BSE Limited

(Formerly known as "Iris Mediaworks Limited")

MANALI

Manali Petrochemicals Limited

Guindy, Chennai - 600 032, CIN; L24294TN1996PLC013087; Telefax: 044 - 2235 1098

E-mail: schanaraj@manalipetro.com Website: www.manalipetro.com

TENDER NOTICE

The following items are available for

disposal on AS IS WHERE IS

1. OZONE Generator with panel

2.Steam TURBINE with Alternator

(5250 KVA Capacity) Plus all

accessories including

Items can be inspected on all days

except Saturday and Sunday

between 9.00 am - 3.30 pm.

Interested buyers may submit their

Manali Petrochemicals Limited,

Ponneri High Road, Manali,

on or before 17.02.2021 (16.00

Hours) in a sealed cover indicating

"Tender for Disposal" along with

copy of PAN Card, GST Registration

Certificate & Earnest Money Deposit

(EMD) equivalent to 5% aggregate of

the value offered EMD shall be in the

form of Payorder / Demand Draft

favouring Manali Petrochemicals

Tenders without EMD shall be

summarily rejected. The tender will

be opened on 19.02.2021 at the

plant and successful bidder will be

informed through Email. Manali

Petrochemicals Limited reserves

the right to accept or reject any offers

and or to annul the process and

reject all the offers at any time

without assigning any reason or

EMD of successful party shall be

forfeited in the event of refuses to

pay the balance amount and / or

clear the materials within the

financialexp.epa.in

agreed time frame.

incurring any liability to the offerers.

Limited, Payable at Chennai.

Woodward Governor panel.

Capacity-10KG/HR-1.

For Jump Networks Limited

Harshawardhan Sabale

Managing Director

DIN: 00168418

(www.bseindia.com).

Place: Mumbai

BASIS:

best offer to:

Chennai - 600 068.

Date: February 05, 2021

business with the permission of the Chair.



Place: Navi Mumbai

Place: Howrah

Dated: 6th February, 2021

23.02.2021 at 17:30 Hrs.

16.02.2021 at 10:30 Hrs.

(www.nseindia.com).

Place : New Delhi

Place: Bengaluru

Dated: 07-02-2021

Particulars

Net Profit / (Loss) for the period (before Tax,

Net Profit / (Loss) for the period before tax

(after Exceptional and/or Extraordinary items)

(after Exceptional and/or Extraordinary items)

[Comprising Profit/(Loss) for the period (after tax)

and Other Comprehensive Income (after tax)]

Reserves (excluding Revaluation Reserve)

as shown in the Audited Balance Sheet of

Total Comprehensive Income for the period

Exceptional and/or Extraordinary items)

Net Profit/(Loss) for the period after tax

Equity Share Capital

the previous year

(a) Basic

(b) Diluted

Place: Bengaluru

Date: 05.02.2021

Earnings Per Share

Total Income from operation (net)

<u></u>

Dated: 6th February, 2021

Date:: February 06, 2021

Tel. +91 22 27566940/41/42; E-Mail Id: secretarial@lancermarine.in; Web:www.lancermarine.in CIN No. L74990MH2011PLC214448 NOTICE

Notice is hereby given that pursuant to applicable regulations of SEBI Listing obligation and Disclosure Requirements) Regulation, 2015, the meeting of the Board of Directors of the Company is scheduled to be held on Friday, February 12, 2021, at Navi Mumbai inter alia, to consider and adopt Standalone and Consolidate Un-Audited Financial Results of the Company, for the Quarter ended December 31, 2020 and any other business matter, with permission of chair. This notice is also available on the the website of the company www.lancermarine.in and on the website of the stock exchange www.bseindia.com.

AANCHAL ISPAT LIMITED

CIN: L27106WB1996PLC076866

Registered Office: Chamrail, NH 6, Howrah - 711114

Email: info@aanchalispat.com, Tel: 03212-246121

Website: www.aanchalispat.com

NOTICE

Notice is hereby given that pursuant to Regulation 29(1)(a) read with Regulation

47(1)(a) of the SEBI (Listing Obligations and Disclosure Requirements)

Regulations, 2015, a meeting of the Board of Directors is scheduled to be

held on Saturday, 13th February, 2021 at 03.00 PM at Mouza-Chamarail,

National Highway 6, Liluah, Howrah 711114, West Bengal, inter alia, to consider

and approve the Standalone Unaudited Financial Results of the Company for

Pursuant to Regulation 47(2) of the SEBI (Listing Obligations and Disclosure

Requirements) Regulations, 2015, the said notice may be accessed on the

Company's website (http://aanchalispat.com/ announcement.html#

announcements) and also on the website of the Bombay Stock Exchange

TELANGANA STATE POWER

GENERATION CORPORATION LIMITED

VIDYUT SOUDHA:: HYDERABAD - 500 082

T.No.e-181/CE/O&M/KTPP/TSGENCO/2020-21

KTPP - Procurement of Cooling water chemicals for Kakatiya Thermal

Power Plant, Jayashankar Bhoopalapally Dist. Value of the works:

₹.45,83,671/-. Scheduled Open & Closing Date: 02.02.2021 at 10:00 Hrs &

T.No.e-25/CE/Civil/Thermal/TSGENCO/2020-21

KTPP - Providing of Barbed Wire Fencing for compound wall in the plant

premises of Kakatiya Thermal Power Plant, Jayashankar Bhoopalapally

Dist. Value of the works: ₹.28.04.452/-. Scheduled Open & Closing Date:

T.No.e-18/CE/O&M/KTPP/Stores/TSGENCO/2020-21

KTPP - Procurement of 200 KVA Diesel Generator for Kakatiya Thermal

Power Plant, Jayashankar Bhoopalapally Dist. Value of the works:

₹.17,00,000/-. Scheduled Open & Closing Date: 01.02.2021 at 12:30 Hrs &

For further Details: "www.tsgenco.co.in & https://tender.telangana.gov.in"

Asian Hotels (West) Limited

CIN No: L55101DL2007PLC157518

Registered Office: 6th Floor, Aria Towers, J.W. Marriott,

New Delhi Aerocity, Asset Area 4, Hospitality District, Near IGI

Airport, New Delhi - 110 037, Tel: +91-011-41597315

Email: vivek.jain@asianhotelswest.com

Website: www.asianhotelswest.com

NOTICE

Notice is hereby given pursuant to Regulation 47 of the Securities

& Exchange Board of India (Listing Obligations and Disclosure

Requirements) Regulations, 2015, that a meeting of the Board of

Directors of the Company will be held on Saturday, 13th February, 2021

to consider and approve, interalia, the Un-Audited Financial Results of

The Notice is also available on the Website of the Company

www.asianhotelswest.com and that of BSE Limited

(www.bseindia.com) and National Stock Exchange of India Limited

OVOBEL FOODS LIMITED

CIN: L85110KA1993PLC013875

Ground Floor, No.46, Old No.32/1, 3rd Cross, Aga Abbas Ali

Road, Ulsoor, Bengaluru - 560042, Karnataka, India

Tel: 91-80-2559 4145 / 25594146, Fax: 91-80-25594147

Email: info@ovobelfoods.com,

Website: www.ovobelfoods.com

NOTICE

Notice hereby given that, pursuant to Regulation 29 and

47(1)(a) of the Securities Exchange Board of India (Listing

Obligations and Disclosure Requirements) Regulations, 2015,

Meeting of the Board of Directors of the Company will be held

on Saturday, 13th February 2021 at 2:00 P.M. at the

registered office of the Company situated at Ground Floor,

No.46 Old No.32/1, 3rd Cross, Aga Abbas Ali Road, Ulsoor,

Bengaluru-560042, Karnataka, India inter-alia, to consider

and approve the un-audited financial results for the third quarter

ended 31st December 2020 of the financial year 2020-2021

The information is also available on the Company's website

www.ovobelfoods.com and website of the stock exchanges

Shetron Limited

Regd. Office: Plot No.1, Bommasandra Industrial Area,

Hosur Road, Bangalore - 560099. CIN: L21014KA1980PLC003842.

Website: www.shetrongroup.com; Email: investors@shetrongroup.com Ph: 27832290/91/92/46

Extract of Un-audited Financial Results for the Third Quarter and

Nine Months Ended 31st December 2020

Notes: 1. The above Un-audited Financial Results for the Third Quarter and Nine Months Ended 31s

December, 2020 which have been subjected to Limited Review Report by Statutory Auditor of the Company as

reviewed and recommended by the Audit Committee, were approved by the Board of Directors at its meeting

held on 05th February 2021. The Statutory Auditors have expressed an unmodified report of the above results.

2. The Company is engaged in the manufacture of Metal Packaging and hence results are reported

under one segment. The full format of the Quarterly Financial Results are available on the websites

of the Stock Exchange at http://www.bseindia.com and the website of the Company at

http://shetrongroup.in/pdf/cb1a4ebb-fd6d-4579-994f-c7a30fd981b3.pdf

For Ovobel Foods Limited

Company Secretary & Compliance Officer,

Sd/-, Prakriti Sarvouy,

TÛV

Quarter

ended

31.12.2019

Unaudited

3804

29

29

22

15

8 Earning Per Share (of Rs. 101-each) (for continuin

and discontinued operations (not annualized)

Dated: 06th February, 2021

900

0.17

0.17

Membership No.: 21962.

(Rs.in Lakhs except Earnings per Share data)

Quarter

ended

31.12.2020

Unaudited

4418

(0.81)

Nine Months

ended

31.12.2020

Unaudited

12951

(239)

(239)

(239)

(253)

(2.81)

(2.81)

By Order of the Board

For **Shetron Limited**

Executive Chairman

Diwakar S Shetty

900

where the shares are listed i.e., www.bseindia.com

For Asian Hotels (West) Limited

Vivek Jain

Company Secretary

the Company for the Quarter ended 31st December, 2020.

05.02.2021 at 17:00 Hrs & 19.02.2021 at 16:30 Hrs.

where the shares of the Company are listed (http://www.bseindia.com).

the quarter and nine months ended 31st December, 2020.

For Lancer Container Lines Limited

By order of the Board of Directors

For Aanchal Ispat Limited

Mukesh Goel

(Managing Director)

Abdul Khalik Chataiwala Chairman & Managing Director DIN: - 01942246

SONAL MERCANTILE LIMITED

RO: 365, Vardhman Plaza, III Floor, Sector-3, Rohini, New Delhi -85 CIN: L51221DL1985PLC022433, Tel: 011-49091417 E-mail: sonalmercantile@yahoo.in, Website: www.sonalmercantile.in

Pursuant to Regulation 29 and Regulation 47 of SEBI (LODR) Regulations, 2015, Notice is hereby given that Meeting of the Board of Directors of the Company will be held on Saturday, February 13, 2021 at 04:00 p.m. to consider and approve, inter alia, the Unaudited Standalone & Consolidated Financial Results (with limited review) for the third quarter ended on December 31, 2020. This notice is available on the website of the

Company (www.sonalmercantile.in) and on the website of BSE (https://www.bseindia.com) and members may refer to the same for details. For Sonal Mercantile Limited

Place: Delhi Date: 07.02.2021

Vikram Goyal

acting on an advertisement in

Whole Time Director

any manner whatsoever.

<u> "IMPORTANT"</u>

Whilst care is taken prior to

acceptance of advertising

copy, it is not possible to verify

its contents. The Indian

Express (P) Limited cannot be

held responsible for such

contents, nor for any loss or

damage incurred as a result of

transactions with companies,

associations or individuals

advertising in its newspapers

or Publications. We therefore

recommend that readers

make necessary inquiries

before sending any monies or

entering into any agreements

with advertisers or otherwise

Regd. Office:

Meherpur, Silchar, Assam - 788 015

Tel: 03842-224 822/996, Fax: 03842-241539

Email: ufmindustries@rediffmail.com

Website: www.ufmindl.weebly.com

NOTICE

Notice is hereby given pursuant to

Regulation 29 read with Regulation 47

of the Securities and Exchange Board of

India (Listing Obligations and Disclosure

Requirements) Regulations, 2015, that a

meeting of the Board of Directors of the

Company is scheduled to be held on

Saturday, 13th February, 2021 inter alia,

to consider, approve and take on record

the Unaudited Financial Results of the

Company for the third quarter and nine

The information contained in this notice

Exchanges where shares of the

Company are listed viz., BSE Limited -

months ended 31st December, 2020.

JMG CORPORATION LIMITED UFM INDUSTRIES LIMITED Regd. Office: 574, 2nd Floor, Main Road CIN: L15311AS1986PLC002539 Chirag Delhi, New Delhi-110017

E-mail: info@jmg-corp.in Website: www.jmg-corp.in Phone No. 011-41834411/41834111 Fax: 011-41834112

CIN: L31104DL1989PLC362504 NOTICE OF BOARD MEETING

Pursuant to Regulation 29 read with regulation 47 of the Securities and Exchange Board of India (Listing Obligations and Disclosure Requirements) Regulations, 2015, notice is hereby given that a meeting of the Board of Directors of "JMG CORPORATION LIMITED" is scheduled to be held on Saturday, 13th day of February, 2021 at J-8, Green Park Extension, New Delhi-110016, at 12:00 P.M., inter-alia, to consider and approve unaudited financial results for the third quarter

The said notice may be accessed on Company's website: www.jmg-corp.in and may also be accessed on the Stock Exchange website: www.bseindia.com.

For JMG CORPORATION LIMITED

Nisha Kumari Place: New Delhi (Company Secretary) M. No. ACS 44218

ended on 31st December, 2020. is also available on the Company's website www.ufmindl.weebly.com and also on the website of the Stock

For UFM Industries Limited Place: Silchar

Managing Director

www.bseindia.com

Jyoti Jain Date: 06.02,2021 Company Secretary

NAGARJUNA FERTILIZERS AND CHEMICALS LIMITED Reg off: D. No 8-2-248, Nagarjuna Hills, Punjagutta,

Hyderabad 500082, Telangana, Tel: +91-40-23357200 Email: secretarial@nagarjunagroup.com, Website: www.nagarjunafertilizers.com Notice is hereby given that the meeting of the Board of Directors of the Company is scheduled to be held on Friday, February 12, 2021 inter alia, to consider and approve the unaudited Financial Results for the Quarter/Nine months ended December 31, 2020. The notice is also available on the company's website viz., www.nagarjunafertilizers.cor

and also on the website of the Stock Exchanges i.e., www.bseindia.com and https://www.nseindia.com. For Nagarjuna Fertilizers and Chemicals Limited Hyderabad K. Rahul Raju

February 07, 2021

Dhani Services Limited (formerly Indiabulls Ventures Limited)

Registered Office: M-62 & 63, First Floor, Connaught Place, New Delhi - 110 001 CIN: L74999DL1995PLC069631

Email: support@dhani.com, Tel: 0124-6681199, Fax:0124-6681240, Website: www.dhani.com

NOTICE

Notice is hereby given, pursuant to Regulation 47 of the Securities and Exchange Board of India (Listing Obligations and Disclosure Requirements) Regulations, 2015, that a meeting of the Board of Directors of Dhani Services Limited (formerly Indiabulls Ventures Limited) (the Company) will be held on Friday, February 12, 2021 to consider and approve, inter alia, the un-audited standalone and consolidated financial results of the Company, for the quarter and nine months ended December 31, 2020

For further details, please visit the website of the Company (www.dhani.com) or that of National Stock Exchange of India Limited (http://www.nseindia.com) or that of BSE Limited (http://www.bseindia.com).

> By Order of the Board For Dhani Services Limited (formerly Indiabulls Ventures Limited)

Place :New Delhi Date: February 6, 2021

Lalit Sharma **Company Secretary**

CL Educate Limited

CIN: L74899HR1996PLC076897 Registered Office: Plot No. 9A, Sector-27A, Mathura Road, Faridabad, Haryana-121003 Corporate Office: A-45, First Floor, Mohan Co-operative Industrial Estate, New Delhi - 110044 Tel: +91 (11) 4128 1100, Fax: +91 (11) 4128 1101

E-mail: compliance@cleducate.com, Website: www.cleducate.com

NOTICE Notice is hereby given that, pursuant to Regulation 29 and 33 read with Regulation 47(1) of the SEBI (Listing Obligations and Disclosure Requirements) Regulations, 2015, a meeting of the Board of Directors of the Company is scheduled to be held on Saturday, February 13, 2021,

Company for the quarter and nine months' period ended December 31, 2020. The information is also available on the website of the Company (www.cleducate.com), of BSE Limited (www.bseindia.com), and of the National Stock Exchange of India Limited (www.nseindia.com).

through Video Conferencing mode, inter alia, to consider and approve the

Unaudited Financial Results (Standalone & Consolidated) of the

For CL Educate Limited Sd/-Gautam Puri

Place: New Delhi Date: February 06, 2021

Vice Chairman & Managing Director

CIN:-L21012UP1990PLC011878 REGISTERED OFFICE: - CHADHA ESTATE, NANITAL ROAD,

CHADHA PAPERS LIMITED

BILASPUR - 244921 DISTT. RAMPUR (UP) TELEPHONE: - 9811113559

EMAIL: CHADHAPAPERSLTD@GMAIL.COM, WEBSITE:- WWW.CHADHAPAPERS.COM

Pursuant to Regulations 29(1)(a) of SEBI (LODR) Regulations 2015. notice is hereby given that a meeting of Board of Directors of Chadha Papers Limited will be held on Saturday, 13" February, 2021 at 05:30 P.M. at the registered office of the Company situated at Chadha Estate Nainital Road, Bilaspur, Rampur-244921, Uttar Pradesh inter alia to consider, approve and take on record the Unaudited Financial Results (Standalone & Consolidated) of the Company for the quarter and nine months ended 31" December, 2020.

Further, in continuation to our Intimation regarding closure of trading window for dealing in shares of the Company, we hereby inform you that pursuant to the Code of Conduct to Regulate, Monitor and Report Trading in Securities of the Company, the trading window for dealing in shares of the Company shall continue to remain closed till two days from the declaration of Unaudited Financial Results for the quarter and nine months ended 31st December, 2020, for all the Designated Persons of the Company and their Immediate Relatives.

For Chadha Papers Limited

(Amanbir Singh Sethi) Place: Bilaspur (U.P.) Whole Time Director Date: 06.02.2021 DIN-01015203

MADHYA BHARAT AGRO PRODUCTS LTD. Reg. Office-5-O-21, Besement, R.C. Vyas Colony, Bhilwara (Raj.) India
Website: www.mbapl.com Email: secretarial@mbapl.com; CIN No.: L24121RJ1997PLC029126

STWAL Tel. No.: 01482-237104 Fax No.: 01482-239638 Extract of Unaudited Financial Results For the Quarter and Nine Month ended 31st December; 2020 [Regulation 47(1)(b) of the SEBI (LODR) Regulations, 2015] Quarter ended 1.12.2020 30.09.2020 31.12.2019 31.12.2020 31.12.2019 31.03.2020 Particulars Inaudited Unaudited Unaudited Unaudited Unaudited Audited 1 Total Income From Coerations 3,188.16 5,476.52 3,421.06 | 13,620.48 | 10,182.26 | 13,108.83 Not Profit | (Loss) for the period (before tax, and 525.60 1,136.88 650.22 2,511.48 1,632.49 2,146.64 Exceptional anglor Extraordinary items): Not Profit / (Loss) for the period before tax 525.60 1,136.88 650.22 2,511.46 1,632.49 2,146.64 (after Exceptional and/or Extraordinary items) Net Profit | JLoss) for the period after tax 1,775.09 1,407.11 362.05 819.20 562.51 1,483.75 (after Exceptional and/or Extraordinary items) 362.05 819.20 562.51 1,775.09 1,407.1 1,487.00 5 Total Comprehensive Income for the period and other Comprehensive Income (after tax)) 2,190.67 2,190.67 2,190.67 2,190.67 2,190.67 2,190.67 Equity Share Capital 7 Other Equity (Reserves)

Note: a. The unaudited financial results of the company for the quarter & nine month ended December: 31, 2020, havbeen reviewed by the Audit Committee and approved by the Board of Directors at its meetings held on 06th Februar 2021. The same have also been subjected to Limited Review by the Statutory Auditors, b. The above financial results are prepared in accordance with Indian Accounting Standards ('IND AS') as prescribed under section 133 of the companie Act, 2013 read with relevant rules issued there under. c. The above is an extract of the detailed financial results for the quarterinine month ended 31st December, 2020 filed with the Stock Exchanges under Regulation 33 of the SEBI (Listing and Other Disclosure Requirements) Regulations , 2015. The full format of the quarterly financial results are available or the websites of the Stock Exchange www.nseindia.com and Company's website www.mbapl.com.

For and on behalf of the Board of Directors

(Sourabh Gupta) Whole Time Director DIN 07177647

SMS LIFESCIENCES INDIA LIMITED Regd. office. Plot No.19-III, Road No.71, Jubilee Hills, Opp. Bharatiya Vidya Bhavan Public School Hyderabad-5000 Website: www.smslife.in | Email: cs@smslife.in

NOTICE Pursuant to the provision of Regulation 29 of the SEBI Listing Regulations, 2015, we wish to inform you that meeting of the Board of Directors of the Company is scheduled to be held on Friday, February 12, 2021 at the Registered Office, to consider inter-alia the unaudited Financial Results (Standalone and Consolidated) of the Company for the

Further, the closure of Trading Window fo the purpose of Trading in the Shares of the Company by its insiders and their relatives has already been in operation w.e.f. January 1, 2021 and shall continue to remain closed upto 48 hours after the date of disclosure of unaudited financial results for the third quarter and nine-months ended Decembe 31, 2020. For SMS Lifesciences India Ltd

third quarter and nine-months ended

December 31, 2020.

Trupti Ranjan Mohanty Company Secretary
This Notice may also be accessed on the www.smslife.in

SPA CAPITAL SERVICES LIMITED Registered Office: 25, C- Block, Community Centre, Janakpuri, New Delhi - 110 058 Website: http://www.spacapital.com/CapitalServices/ CIN: L65910DL1984PLC018749 Tel No. 011-45586600, 45675500 E-Mail Id: listing@spacapital.com

Notice is hereby given that pursuant to SEBI (LODR) Regulations, 2015, the meeting of the Board of Directors of the Company is scheduled to be held on Friday, February 12, 2021, inter alia, to consider and approve, the un-audited Financial Results (both on standalone and consolidated basis) of the Company for the 3rd quarter and Nine months ended December 31, 2020 of the Financial year 2020-21. The notice is also available on the website of

NOTICE

the Company's website at http://www.spacapital.com/CapitalServices/. For SPA Capital Services Limited Sukhjit Kaur

BSE Ltd. at www.bseindia.com as well as on

Place: New Delhi Company Secretary & Date : February 06, 2021 Compliance Officer

Registered Office:57B, C.R. Avenue, 1st Floor, Kolkata 700 012 Tel: +91 22 4069 4069 Fax: +91 22 3009 8128 E-mail: cs@lykis.in Website: www.lykis.in **GENERAL NOTICE**

Pursuant to the Regulations 29 and 47 of the SEBI (Listing Obligations and Disclosure Requirements) Regulations, 2015, Notice is hereby given that the Meeting of the Board of Directors of the Company will be held on Saturday, February 13, 2021 to consider and take on record the Un-Audited Financial Results for the Quarter and Nine Months

For Lykis Limited Anubhav Shrivastava

Place : Kolkata

Company Secretary&

CIN: L74899DL1985PLC021445 Regd. Office: J-47/1, Shyam Vihar, Dindarpur, Najafgarh, New Delhi-110 043

E-mail: investors@selanoil.com; Tele Fax No.: 0124- 4200326

Website: www.selanoil.com

Extract of Unaudited Financial Results for the Period Ended Dec 31, 2020

Quarter Ended Dec 31, 2020 (Unaudited)	Quarter Ended Dec 31, 2019 (Unaudited)	Nine Months Ended Dec 31, 2020 (Unaudited)	Nine Months Ended Dec 31, 2019 (Unaudited)
1,252	2,412	3,380	6,896
44	1,244	51	3,585
220	897	514	2,569
212	905	505	2,575
1,520	1,520	1,520	1,520
1.45	5.90	3.38	16.79 16.79
	Ended Dec 31, 2020 (Unaudited) 1,252 44 220 212 1,520	Ended Dec 31, 2020 (Unaudited) (Unaudited) 1,252 2,412 44 1,244 220 897 212 905 1,520 1,520 1.45 5.90	Ended Dec 31, 2020 (Unaudited) (Unaudited) (Unaudited) (Unaudited) (Unaudited) (Unaudited) 51 220 897 514 212 905 505 1,520 1,520 1,520 1.45 5.90 3.38

The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results is available on the stock exchange website: www.nseindia.com and www.bseindia.com and on the Company's website: www.selanoil.com.

for SELAN EXPLORATION TECHNOLOGY LTD. R. KAPUR

(Chairman)

DIN: 00017172



Date: 06 February, 2021

Place : New Delhi

Divi's Laboratories Limited

Regd. Office: 1-72/23(P)/Divis/303, Divi Towers, Cyber Hills, Gachibowli, Hyderabad - 500 032. Phone: +91 40 23786300 Fax: +91 40 23786460 email: mail@divislabs.com website: www.divislabs.com CIN: L24110TG1990PLC011854

EXTRACT OF CONSOLIDATED UNAUDITED FINANCIAL RESULTS FOR THE QUARTER AND NINE MONTHS ENDED 31 DECEMBER, 2020

Particulars	Quarter ended 31.12.2020	Months ended 31.12.2020	Quarter ended 31.12.2019
	Unaudited	Unaudited	Unaudited
Total Revenue from operations	170144	518121	139626
Net Profit for the period (before Tax and Exceptional items)	64208	199655	48732
Net Profit before tax for the period (after Exceptional items)	64208	199655	48732
Net Profit after tax for the period (after Exceptional items)	47062	148227	35909
Total Comprehensive Income for the period [Comprising Profit after tax for the period and Other comprehensive Income after tax]	47095	148416	35960
Equity Share Capital	5309	5309	5309
Other Equity excluding revaluation reserves as shown in Audited balance sheet of previous year		725683	
Earnings Per Share (of ₹2/- each) (not annualised) Basic & Diluted (₹)	17.73	55.84	13.53

- The above is an extract of the detailed format of Consolidated Unaudited Financial Results filed with the Stock Exchanges under Regulation 33 of the SEBI (Listing Obligations and Other Disclosure Requirements) Regulations, 2015. The full format of the Consolidated and Standalone Unaudited Financial Results are available on the Stock Exchanges Websites (www.bseindia.com and www.nseindia.com) and also available on the Company's website www.divislabs.com.
- 2. The Company reports Consolidated unaudited financial results on quarterly basis as per Regulation 33 of the SEBI (Listing Obligations and Disclosure Requirements) Regulations, 2015 as amended. The specified items of the Standalone unaudited financial results of the Company for the quarter and nine months ended 31 December, 2020 are given below: (₹ in Lakhs)

	For the Quarter ended	For the Nine Months ended	For the Quarter ended	
Particulars 31.12.2020 Unaudited	31.12.2020	31.12.2020	31.12.2019	
	Unaudited	Unaudited	Unaudited	
Total Revenue from operations	165648	508022	139049	
Profit for the period before Tax	62996	197569	48894	
Profit for the period after tax	46124	146679	36073	
Total Comprehensive Income after tax	46099	146605	36091	

for Divi's Laboratories Limited

Place: Hyderabad Date: 06 February, 2021

Email: investorrelations@narayanahealth.org

BSE Website: www.bseindia.com

Registered Office: No. 258/A, Bommasandra Industrial Area, Anekal Taluk, Bengaluru- 560 099 , Karnataka, India. Telephone: 080-7122 2222 / 2129

NH Narayana Health Narayana Hrudayalaya Limited www.narayanahealth.org

CIN:L85110KA2000PLC027497

(₹ in Million, except per share data)

Dr. Murali K. Divi

Managing Director

EXTRACT OF CONSOLIDATED FINANCIAL RESULTS FOR THE QUARTER AND NINE MONTHS ENDED 31 DECEMBER 2020

(₹ in Million, except per share data) Nine Months ended Quarter ended Quarter ended

31 December 2020	31 December 2020	31 December 2019	
(Unaudited)	(Unaudited)	(Unaudited)	
7,549.28	17,642.22	7,906.96	
444.50	(1,364.62)	412.49	
416.17	(1,413.63)	402.58	
408.38	(823.44)	314.15	
372.95	(897.24)	361.99	
2,043.61	2,043.61	2,043.61	
2.01 2.01	(4.06) (4.06)	1.55 1.55	
	(Unaudited) 7,549.28 444.50 416.17 408.38 372.95 2,043.61	(Unaudited) (Unaudited) 7,549.28 17,642.22 444.50 (1,364.62) 416.17 (1,413.63) 408.38 (823.44) 372.95 (897.24) 2,043.61 2,043.61 2.01 (4.06)	

Particulars	Quarter ended 31 December 2020	Nine Months ended 31 December 2020	Quarter ended 31 December 2019	
	(Unaudited)	(Unaudited)	(Unaudited)	
Total income from operations	4,967.73	11,477.15	5,643.80	
Net profit / (loss) before tax and exceptional items	(13.43)	(1,640.27)	203.34	
Net profit / (loss) after exceptional items but before tax	(13.43)	(1,640.27)	203.34	
Net profit / (loss) for the period	(8.63)	(1,062.73)	135.47	
Total comprehensive income for the period	(5.36)	(1,050.71)	142.40	

- The standalone and consolidated financial results for the guarter and nine months ended 31 December 2020 in respect of Narayana Hrudayalaya Limited ('the company') has been reviewed by the Audit, Risk and Compliance Committee and approved by the Board of Directors of the Company on 5th February 2021. The above results have been subjected to limited review by Deloitte Haskins & Sells LLP, the Statutory Auditor of the Company. The report of the Statutory Auditor is unqualified.
- The above is an extract of the detailed format of financial results for the quarter and nine months ended 31 December 2020 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of financial results are available on the Stock Exchange website and on Company's website.

For Narayana Hrudayalaya Limited NSE Website: www.nseindia.com Company's website : www.narayanahealth.org Dr. Emmanuel Rupert

Managing Director & Group CEO. Date: 05-02-2021

BENGALURU

LYKIS LIMITED CIN: L74999WB1984PLC038064

Ended December 31, 2020. By Order of the Board of Directors

Date: February 06, 2021 Compliance Officer

SELAN EXPLORATION TECHNOLOGY LTD. SELAN



ಪ್ರಾದೇಶಿಕ

ಮೂರು ಕೃಷಿ ಕಾಯ್ದೆ ಗಳನ್ನು ವಾಪಸ್ ಪಡೆಯಲು ಕೇಂದ್ರಕ್ಕೆ ಒತ್ತಾಯ

ರೈತ ಸಂಘದಿಂದ ಹೆದ್ದಾರಿ ತಡೆ

ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯ ಬೇಕೆಂದು ಆಗ್ರಹಿಸಿ ರೈತಸಂಘ, ಹಸಿರು ಸೇನೆ ಸೇರಿದಂತೆ ವಿವಿಧ ಸಂಘನಟೆಗಳ ಕಾರ್ಯಕರ್ತರು ಶನಿವಾರ ನಗರದ ಹೊರವಲಯದಲಿರುವ ಎ.ಸಿ.ಫಾರಂ ಗೇಟ್ ಬಳ ಬೆಂಗಳೂರು–ಮೈಸೂರು ಹೆದ್ದಾರಿ ತಡೆ ನಡೆಸಿದರು.

ವಿ.ಸಿ.ಪಾರಂ ಗೇಟ್ ಬಳ ಸೇರ್ಪಡೆಗೊಂಡ ರೈತಸಂಘದ ಕಾರ್ಯಕರ್ತರು ಮಧ್ಯಾಹ್ನ 12 ಗಂಟೆ ವೇಳೆಗೆ ಹೆದ್ದಾರಿಗಿಳಿದು ಪ್ರತಿಭಟನೆ ಆರಂಭಿಸಿದರು. ಕೃಷಿಮಸೂದಗಳನ್ನು ರದ್ದುಗೊಳಿಸದೆ ಮೊಂಡುತನ ಪ್ರದರ್ಶಿಸುತ್ತಿರುವ ಕೇಂದ್ರ, ಸರ್ಕಾರದ ವಿರುದ್ಧ ಪೊಲಸಣೆ ಕೂಗಿದರು.

ಮೂರು ಕೃಷಿ ಕಾಯ್ದೆಗಳು ರೈತರ ಪಾಲಿಗೆ ನರಣಶಾಸನದಂತಿವೆ. ಅವುಗಳ ವಿರುದ್ಧ ಮರಣಪಾಸನ ದೇಶಾದ್ಯಂತ ರೈತರು ದಂಗೆ ಎದ್ದಿದ್ದಾರೆ. ಕೇಂದ್ರ ಸರ್ಕಾರ ರೈತರ ಹಿತ ಕಾಪಾಡುವ ಬದಲು ಆನ್ರವಾತರ ವಿರುದ್ಧವೇ ಸಮರಕ್ಕೆ ನಿಂತಿದೆ. ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ನಿಜವಾದ ರೈತರಿಗೆ ಖಲಿಸ್ತಾನಿಗಳೆಂಬ ಪಟ್ಟ ಕಟ್ಟ ಪ್ರತಿಭಟನೆಯ ದಿಕ್ಕುತಪ್ಪಿ ಸುವ ಕೆಲಸ ಮಾಡುತ್ತಿದೆ ಎಂದು ರೈತಸಂಘ ಮುಖಂಡ ಕೆಂಪೂಗೌಡ ADMODIT

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಕ್ಕಾಡಾಂ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಯಾವುದೇ ಕಾಯ್ದೆಗಳು ಜಾರಿಯಾಗುವ ಮುನ್ನ ಸಾರ್ವಜನಿಕ ಚರ್ಚೆಗೊಳಪಡಿಸಬೇಕು ಆದರೆ, ಕೇಂದ್ರ ಸರ್ಕಾರ ಸುಗ್ರೀವಾಜಿ ಮೂಲಕ ಕಾಯ್ದೆಗಳನ್ನು ಜಾರಿಗೊಳಿಸಿ ಬಲವಂತವಾಗಿ ರೈತರ ಮೇಲೆ ಹೇರುತ್ತಿದೆ. ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿವೆ ಎಂದು ಆಕ್ರೋಶ



ಕೃಷಿಕ್ಷೇತ್ರವನ್ನು ಬಂಡವಾಳಶಾಹಿಗಳಕ್ಕೆಗೆ ಒಪಿಸಿ ಳೈತರನ್ನು ಬೀದಿಪಾಲು ಮಾಡುವುದಕ್ಕೆ ಸರ್ಕಾರ ಹೊರಟಿದೆ. ಇಡೀ ದೇಶಾದ್ಯಂತ ಕಾರ್ಯುಗಳನ್ನು ರದ್ಯುಪಡಿಸುವಂತೆ ಕೂಗದ್ದಿದ್ದರೂ ಅದಕ್ಕೆ ಮಣಯದೆ ಪ್ರಧಾನಿ ಮೋದಿ ಅವರು ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುನೀತಾ ಪುಟ್ಟಣ್ಣಯ ಮೂತನಾಡಿ, ಇಡೀ ದೇಶದ ಬಹುತೇಕ ಜನರ ಕಾಯ್ದೆಗಳನ್ನು ವಿರೋದಿಸುತ್ತಿದ್ದಾರೆ. ಆದರೂ ಕಾಯ್ದೆಗಳನ್ನು ಜಾರಿಗೆ ತರಲೇಬೇಕೆಂಬ ಹಠವೇಕೆ ಎನ್ನುವುದೇ ಅರ್ಥವಾಗುತ್ತಿಲ್ಲ. ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಇದೇ ರೀತಿ ಮೊಂಡುತನ ಪ್ರದರ್ಶಿಸಿದರೆ ಉಗ, ಹೋರಾಟಕಿಳಿಯಬೇಕಾಗುತದೆ ಎಂದು ಎಚ್ಚರಿಸಿದರು. ಆರ್ಗ್ಯಾನಿಕ್ ಮಂಡ್ಯದ ಎಸ್ .ಸಿ. ಮಧುಚಂದನ್ ಮಾತನಾಡಿ, ಕೃಷಿ ಕಾಯ್ದೆಗಳ ಜಾರಿ ವಿಷಯದಲ್ಲಿ ಕೇಂದ್ರಸರ್ಕಾರದ

ಪಠಮಾರಿ ಧೋರಣೆಯಿಂದ ರೈತರು ದಂಗೆ ಎಳುವಂತಾಗಿದೆ. ರೈತರ ಹೋರಾಟ ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಆದು ಇಡೀ ದೇಶವನೇ ವ್ಯಾಪಿಸಿಕೊಂಡಿದೆ. ಆದರೂ ಕೇಂದ ಸರ್ಕಾರ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ಒಪ್ಪಿ ಸಲು ಟೊಂಕಕಟ ನಿಂತಂತೆ ಕಂಡುಬರುತ್ತಿದೆ. ಇಂತಹ ನಿಲುವು ರೈತ ವಿರೋಧಿಯಾಗಿದೆ ಎಂದು ಕಿಡಿಕಾರಿದರು

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ ಮಾತನಾಡಿ, ರೈತರು ಈ ದೇಶದ ಅನ್ನದಾತರು ಅವರಿಗೆ ಮಾರಣಾಂತಕವಾಗುವಂತಹ ಯಾವುದೆ ಕಾಯಿದೆಗಳು ಜಾರಿಯಾಗಬಾರದು. ಆಳುವ ಸರ್ಕಾರಗಳಿಗೆ ಜನರು ಮತ್ತು ರೈತರ ಹಿತ ಮುಖ್ಯವಾಗಬೇಕೇ ವಿನಃ ಹಠವಲ್ಲ. ಕೂಡಲೇ ಪ್ರಧಾನಿ ಮೋದಿ ಅವರು ಮೂರು ಕ.ಷಿ ಕಾಯಾಗೆಗಳ ಗಗತಿಗೆ ತೀರ್ವಾನ ನೆಗೆಗಳೊಂಡು ದಂಗೆ ಎದ್ದಿರುವ ರೈತರನ್ನು ಸಮಾಧಾನಪಡಿಸುವಂತೆ

ಮಂಗಳೂರು-ಬೆಂಗಳೂರು ಹೆದ್ದಾರಿ ತಡೆ

ಹಾಸನ: ಕೇಂದ್ರ, ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒಕ್ಕಾಯಿಸಿ ರೈತ, ದಲಿತ, ಕಾರ್ಮಿಕ ಸಂಘಟನೆ ಸದಸ್ಯರು ಶನಿವಾರ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ರಾಜ್ಯ ರೆ.ತ ಸಂಘ ಹಸಿರು ಸೇನೆ (ಕೋಡಿಹಳ ಚಂದ,ಶೇಖರ್ ಬಣ) ಜಿಲಾದ,ಕ ಬಾಬು ನೇಶೃಶ್ವದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರು ಜಮಾವಣೆಗೊಂಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯ ಮಂತ್ರಿ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದರು. ಸುಮಾರು ಒಂದು ತಾಸು ಹೆದಾರಿ ತಡೆಯಿಂದ ರಸೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದವು. ಬಳಿಕ ಬೂವನಹಳಿ ಮಾರ್ಗವಾಗಿ ವಾಹನ ಸಂಚಾರಕ್ಕೆ ಪೊಲೀಸರು ವ್ಯವಸ್ಥೆ

ಪ್ರತಿಭಟನೆಯಲ್ಲಿ ಸುಧೀರ್ಕುಮಾರ್ ಚಂದ್ರಶೇಖರ್, ಪರೀಶ್, ಲಿಂಗಪ್ಪಾಜಿ, ನಂದೀಶ್, ಪಳುಪಾಡಿ ಶ್ರೀನಿವಾಸ್, ಇಂಡುವಾಳು ಸಿದೇಗೌಡ, ಮರಿಚನೇಗೌಡ, ಚಂದ್ರಶೇಖರ್, ಪ್ರಸನ್ನ, ಆಟೋ ಚಾಲಕರ ಸಂಘದ ಕೃಷ್ಣ, ಗುರು ಮೂರ್ತಿ, ಜೈಶಂಕರ್, ಕರ್ನಾಟಕ ಜನಶಕ್ತಿ ಸಿದ್ಧ ರಾಜು, ಕಮಲ, ಗಾಯಕಿ ಮಂಜುಳಾ, ಕದಂಬ ಸೈನ್ಯದ ಉಮೇಶ್ ಇದ್ದರು.

ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿಮತ

ಸರ್ಕಾರಿ ಶಾಲೆ ಆಸರೆ

ಆಸರೆಯಾಗಿವೆ ಎಂದು ಪ್ಯಾಥಮಿಕ ಮತು ಪ್ರೌಢ ಶಿಕಣ

ತಾಲೂಕಿನ ವಿವಿದ ಸರ್ಕಾರಿ ಶಾಲೆಗಳಿಗೆ ಬೇಟಿ ನೀಡಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ ಶಾಲೆಯಲ್ಲಿನ ಸಮಸ್ಯೆಗಳು ಹಾಗೂ ಇಲಾಖೆ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳು ಮತ್ತು ಸೌಲಭ ಗಳ ಬಗೆ ಚರ್ಚಿಸಿದರು.

ಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪೌ.ಡಶಾಲೆಗೆ ಬೇಟಿ ನೀಡಿ ಶಾಲೆಯಲಿ ಶಿಕಕರು ತಯಾರಿಸಿ ಶಾಲಾ ಕೊಠಡಿಯಲ್ಲಿ ಅಳವಡಿಸಿರುವ ಕಲಿಕಾ ಉಪಕರಣಗಳ ಬಗ್ಗೆ ಪರಿಶೀಲಿಸಿ ಅವುಗಳ ಬಳಕೆಯ ಬಗ್ಗೆ ಮಾಹಿತಿ ಪಡೆದರು. ಬಳಿಕ ತರಗತಿಯಲ್ಲಿದ್ದ 10 ನೇ ತರಗತಿ ಮಕ್ಕಳೊಂದಿಗೆ ಪಠ್ಯ ವಿಷಯಗಳ ಬಗ್ಗೆ ಚರ್ಚಿಸಿ, ಈ ಬಾರಿಯ ವಾರ್ಷಿಕ ಪರೀಕ್ಷೆಗಳನ್ನು ಯಾವ ತಿಂಗಳಿನಲ್ಲಿ ಮಾಡಬಹುದು, ಪಠ್ಯಕ್ರಮದಲ್ಲಿ ಮತ್ರಷ್ಟು ಕಡಿತ ಮಾಡಬೇಕೆ, ಮಧ್ಯಾಹ್ನದ ಬಿಸಿಯೂಟವನ್ನು ಸದ್ಯದಲ್ಲಿ ಆರಂಭಿಸಬಹುದೇ ಎಂಬಿತ್ಯಾದಿ ಪ್ರಶ್ನೆಗಳನ್ನು ವಿದ್ಯಾರ್ಥಿಗಳ ಮುಂದಿಟ್ಟು ಉತ್ತರ ಪಡೆಯಲು ಪ್ರಯತಿಸಿದರು.

ನಗರದ ಪ್ರವಾಸಿ ಮಂದಿರಕ್ಕೆ ತೆರಳಿ ಅಲ್ಲಿ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ನಗರದಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ

ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು ಓದುಗರಿಗೆ ಬೇಕಾದ ಬೇಕಾದ ವ್ಯವಸ್ಥಿತ ಆಸಕಿದಾಯಕವಾದ ವಾತಾವರಣ ಹಾಗೂ ಮೂಲಸೌಕರ್ಯಗಳು ಈ ಸ್ಥಳದಲ್ಲಿ ಅಭ್ಯವಿಲ್ಲದ ಕಾರಣ ನಗರಸಭೆಯ ಅಧಿಕಾರಿಗಳು ಸೂಕ್ತ ಸ್ಥಳಾವಕಾಶವನ್ನು ಮಾಡಿ ಗ್ರಂಥಾಲಯವನ್ನು ಶೀಘ್ರದಲ್ಲೇ ಬೇರೆಡೆಗೆ

ಸಳಾಂತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು ಹುದುಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೇಟ ನೀಡಿ ಶಾಲಾ ವಾಶಾವರಣವನು ಅವಲೋಕಿಸಿ . ಕಳೆದ ಶೈಕ್ಷಣಿಕ ವರ್ಷದ 10ನೇ ತರಗತಿಯ ಕನ್ನಡ ದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಸುಚಿತ್ರ ಹಾಗೂ ಇನ್ ಸೈರ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ 9ನೇ ತರಗತಿಯ ವಿದ್ಯಾರ್ಥಿನಿ ಮುತ್ತಕ್ಕೆ ಅವರಿಗೆ ಬಹುಮಾನ ನೀಡಿ ಅಭಿನಂದಿಸಿದರು ಗಡಿ ಭಾಗದಲಿನ ನಂಜಯ,ಗಾರಹಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರ ಕಾರ್ಯದಕ್ಷತೆ ಹಾಗೂ ಮಕ್ಕಳ ಕ್ರಿಯಾಶೀಲ ಕಲಿಕೆಯನ ಪರಿಕೀಲಿಸಿದರು. ರಾಜ್ಯದ ಗಡಿಭಾಗದಲ್ಲಿನ ಸರ್ಕಾರ ಶಾಲೆಯೊಂದರಲ್ಲಿ ಶಿಕಕರು ಕಾರ್ಯನಿರ್ವಹಿಸುವುದೇ ವಿರಳ. ಅಂತಹ ಪರಸ್ಥಿತಿಯಲ್ಲಿ ದಶಕಗಳಂದ ಇದೇ ಶಾಲೆಯಲಿ ಕಾರ್ಯನಿರ್ವಹಿಸಿ ಮಕಳ ಕಲಿಕೆಗೆ ಅವಶ್ಯಕವಿರುವ ಮೂಲ ಸೌಕರ್ಯಗಳನ್ನು ದಾನಿಗಳ ಮೂಲಕ ಪಡೆದು ಗ್ಯಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಹೆಚ್ಚಿಸುವ ಜತೆಗೆ ಸರ್ಕಾರಿ ಶಾಲೆಗಳ ಗುಣಮಟಮತುಮೌಲ ಕಾಪಾಡುವಲಿತ ಮಿಸುತಿರುವ ಶಿಕ್ಷಕರ ಬದ್ಧತೆ ನಿಜಕ್ಕೂ ಶ್ಲಾಘನೀಯವಾಗಿದೆ' ಎಂದರು.

ಮ್ಯಾಕ್ ಚಾರ್ಲ್ಸ್(ಇಂಡಿಯಾ) ಲಿಮಿಟೆಡ್ - ಕಚನಿ, 72/4, ಕನೇ ಮಹಡಿ, ಕ್ಯಾಂಗ್ ಪ್ರಾದ್ ರಕ್ತೆ, ಬೆಂಗಳೂರು-ಸಿದೆ, 72/4, ಟ್ ಮೆಡಡಿ, ಕ್ಯಾಂಗ್ ಪ್ಲಾಮ್ ಪಕ್ಕೆ ಬೆಂಗಳೂರು – 560 ಸಿಐಎನ್: ಎಲ್55101ಕೆಎ1979ಪಿಎಲ್ಸ್003620 ಚ: (080)49030000; Extn: 3490 ಫ್ಯಾಕ್ಸ್ (080)22286912

ಅಂಚೆ ಮತ ಮತ್ತು ಇ–ಮೇಲ್ ವಿಳಾಸ ನೋಂದಣಿಯ ನೋಟಿಸ್ ನೀಡಿಕೆ

ರ್ಜ್ಲಿ-2013ರ ಸೆಕ್ಷನ್ 110ಕ್ಕೆ ಅನುಗುಣವಟ ಆಡಳಿತ) ನಿಯಮಾವಳಿ-2014ರ ಅನು (ನಿರ್ವಜನ ಮತ್ತು ಆಡಳಿತ) ನಿಯಮವಾದ-1044ರ ಅನಿಕಾರ ಈ ಮೂಲಕ ಸರ್ವಜನಿಕೆ ಮಾತ್ರ ಆಡಳಿತ) ನಿಯಮವಾದ-1044ರ ಅನಿಕಾರ ಈ ಮೂಲಕ ಸರ್ವಜನಿಕೆ ತರುಯವಾದ್ಯವರೆಗೆನಂದೆ, ಕುನಾನೆಯ ಆಂಡೆ ಮಾತ್ರವ ಮೊದಲಾದ (ಕೇವಲ ಸ್ಥಾನೆಗಳಿಯ) ಮುಖಂತೆ, 2021ರ ಫೆಟ್ರವರ 05 ನಿನಾಂಡರ ಅಂಡೆ ಮಾತ್ರವ ನೋಟಿಸಲ್ಪ್ ಉಳ್ಳವರಿಯಿಂದ ಎಶೇಷ ನಾವಾನಗಳಿಗೆ ಸುನ್ನೆಯಿಂದ ಅನ್ನುವಿಯದ ಆರ ಪರಿಷಾ ಪರಿಸ್ಥಿತಿಯಿಂದ ಎಶೇಷ ಅನಿಕ್ಕಿತಿಯಲ್ಲಿ ಸಾಮಾಡಕ ಅಂತರವನ್ನು ಕಾಡಾದ್ಯವರ ಅಗತ್ಯವಾಗಿರುವದೆ, ಕಾರ್ಮೆಗಳಿಗಳ ವ್ಯವಾಗಾಗಳ ಸಚಿವಾರಯ (ಎಂ.ಎ.) (1) 2020ರ ಮಾತ್ರವಾಗಿರುವದೆ, ಕಾರ್ಮೆಗಳಿಗಳ ಪ್ರವಾಗಾಗಳ ಸಚಿವಾರಯ (ಎಂ.ಎ.) (3) 2020ರ ಮಾತ್ರವಾಗಿರುವದೆ, ಕಾರ್ಮೆಗಳಿಗಳ ಪ್ರವಾಗಾಗಳ ಸಚಿವಾರಯ (ಎಂ.ಎ.) (3) 2020ರ ಮಾತ್ರವಾಗಿರುವದೆ ನಾರ್ಮೆಗಳಿಗಳ ಪ್ರವಾಗವಾಗಳ ಸಚಿವಾರಯ (ಎಂ.ಎ.) (3) 2020ರ ಮಾತ್ರವಾಗಿರುವ ಪ್ರವಾಣಿಸುವ ಸಚಿವಾರ ಸಚಿವಾರನ (ಎಂ.ಎ.) (3) 2020ರ ಮತ್ತನಾಗಿರುವ ಪ್ರವಾಣ ಸಚಿವಾಗ ಸಚಿವಾ ಕಳುಹಿಸಲಾಗುತ್ತವೆ. ನೋಟಸವು, https://www.evotingindia.com ಮೂಲಕ ಮತ್ತು ಕಂಪನಿಯ ವೆವಸೈಟ್ www.maccharlesindia.com ಮೂಲಕ ವೋಡಬಹುದಾಗಿದೆ.

ಂಡಬಹುದಾಗಿದೆ. ಕಂಡುಯ ಜೆಪಾಸಿಟರ ಕೇವೆಗಳು (ಭಾರತ) ಲಿಮಟಿತ ಕಂಡುಯು ಕೇಂದ್ರೀಯ ಜೆಪಾಸಿಟರ ಕೇವೆಗಳು (ಭಾರತ) ಲಿಮಟಿತ ಜೆಪಿಸ್ ಎಲ್) ನ ಸೇವೆಯನ್ನು ರಿಮೋಟ್ ಇ⊸ತೋಟಿಕಗ್ ಸೌಲಧ್ಯವನ್ನು ಸರಸ್ಯರ್ಗ ದಗಳಿನಿವ ಸಲುವಾಗಿ ಪಡೆಯಲಿದೆ. ಕಂಡುಯ ಅತನತ ಮಂಡಳಿಯು ಅಮೇಶ ಮಾಸ್ಟೆರು, ಪಾರ್ಕೀರಿಗ್ ಕಂಪನಿ ಕೆತ್ತಿಬರ (ಸಿಕಿಟಿ ನಿರು. 12704) ಅವರನ್ನು ⊸ವೋಟಿಂಗ್ ಪತ್ರೆಯೆಯ ಮೇಲೈಪಾರಣೆ ನಡೆಸುವ ಸಲುವಾಗಿ ಮತ್ತು ಮತ್ತು ಹಾಗೂ ವಿರಾರ್ಶಕವಾಗಿ ನಿರುವಾಗಿ ಸೇವಿದ್ದಾರಣೆ ಸರಸ್ಯಾನ ಸಲುವಾಗಿ ಸುತ್ತು ಮತ್ತು ಹಾಗೂ –ವೋಟಿಂಗ್ ಮೂಲಕ ಅಂದರೆ ಎಲೆಕ್ಟಾನಿಕ್ ವಿಧಾನದಲ್ಲಿ ಮತ್ತ ಚಾಲಯಸಲು ನಾರಲಾಗಿದೆ.

. ವು 2021ರ ಫೆಬ್ರವರಿ 8ರ ಸೋಮವಾರದಂದು ವೆಳಿಗ್ಗೆ 10 ಗಂಚೆ ಲಿವೆ ಹಾಗೂ 2021ರ ಮಾರ್ಚ್ 9ರ ಮಂಗಳವಾರದಂದು ಸಂಜೆ 5 ಆರಂಭವಾಗಿರದೆ ಹಾಗೂ 2021ರ ಮಾರ್ಚ್ 9ರ ಮಂಗಳವಾರದಂದು ಸಂಜೆ ಕೆ ಯಾಕ್ಷಾಯವಾಗರಿದೆ ಈ ಆಳಿಕ -ಮಹುದಾ ಪುಟ್ಟ್ ಪಂದಿ ಪ್ರಿಯಗೊಳಿಸಲಾಗುತ್ತದೆ ನೋಟೆಸ್ ಸ್ವೀಕರಿಸದ ಸದಸ್ಯರು ಕಂಪನಿಯ ರಿಜಿಸ್ಟಾರ್ ಅವರನ್ನು ಮತ್ತು ಸೇವ ವರ್ಷಾವನೆ ಜಜಿಲ್- ಬಿಜೆಎಸ್ಇ ಪೈನಾನ್ಯಿಯರ್ ಲಿಯಟೆನ್, ಸಾಕಂಪ್ರಜೇಂಜ ಜಿಖರ್, ನಂ 3, 18 ಪ್ರಸ್ತೆ ಚೆರೆ, ಬೆಂಗಳೂರು-ಕೊರು? ಅವರನ್ನು avp_na@bfsl.co.inವಿಳಾಸಕ್ಕೆ ಇ-ಮೇಲ್ ಮಾಡುವ ಮೂಲಕ ಅಥವಾ ಕಂಪಕಿ -ಮೇಲೆ investor relations@maccharlesindla.com ರಾಸಕ್ಕೆ ರ-ಮೇಲೆ ಖಾಡುವ ಮೂಲಕ ಕುರತಿಕಾಡುವುದಾಗಿದೆ. -ರ-ಮಾರಾಜಕ್ಕೆ ಸಂಬಂಧಿಸಿದಂತೆ ಮಾಡುವ ಮೂಲಕ ಕುರತಿಕಾಡುವುದಾಗಿದೆ. -ರ-ಮಾರಾಜಕ್ಕೆ ಸಂಬಂಧಿಸಿದಂತೆ ಮಾಡುವವರನ್ನು ಮೇಲೆ ಉಳ್ಳಲಿಸಿದ ಕಂಪನಿಯ ವಿಶಾಸದಲ್ಲಿ ಮತ್ತು ದೂರವಾಣಿ ರಂಭಿಯಿತ್ತದೇ ಶಂಪಿಕೀಸವುದರಾಗಿದೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತ ರ್ಶನಿರ್ವಾಹಕ ಇಂಜಿನೀಯರ ರವರ ಕಚೇರಿ ಕನೀನಿನಿ. ಕಾರ್ಯಾಗಾರ ಮತ್ತು ಯಾಂತ್ರಿಕ ವಿಭಾಗ ನವಿಲುತೀರ್ಥ-591116 ತಾಲೂಕು:ಸವದತ್ತಿ ಜಿಲ್ಲಾ : ಬೆಳಗಾವಿ, ರಾಜ್ಯ: ಕರ್ನಾಟಕ

ಪ್ರಕಟಣೆ ಸಂಖ್ಯೆ/ಕಾ-ಯಾಂ-ವಿ/ಪಿಬಿ-1/ಇ-ಟೆಂಡರ/955 ವಿನಾಂಕ:05-02-2021 ಅಲಾವಧಿ ಟೆಂಡರ ಪ್ರಕಟಣೆ ಇ–ಪ್ರೂಕ್ಯೂರ್ಮೆಂಟ ಪೋರ್ಟಲ್ ಸಿಸ್ನಮ್ ಮುಖಾಂತರ) (ಧ್ವಿ ಲಕೋಟೆ ಪದ್ಧತಿಯಲ್ಲಿ)

Work Indent No. 30847

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ, ಬೆಂಗಳೂರು
ಇವರ ಪರವಾಗಿ ಕಾರ್ಯನಿರ್ವಾಪಕ ಇಂಜಿನೀಯರ್, ಕನೀನಿನಿ,
ಕಾರ್ಯಗಾರ ಮತ್ತು ಯಾಂತ್ರಿ ವಿಧಾದದಿಯಲ್ಲಿ ಈ ಕಳಕೆಂಡ ಕಾರ್ಮಗಾರಿಗೆ ನೊಂದಾಯಿತ ಅರ್ಹ ಗುತ್ತಿಗೆದಾರರುಂದ ಶೇಕದಾವಾರು ಟೆಂಡರಗಳನ್ನು ಆಫಾನಿಸಲಾಗಿದೆ.
ಕಾರ್ಮಗಾರಿಯ ಹೆಸೆರು: Operation and maintenance of

Yaragatti, Renuka, Katamalli, Singarakoppa, Yenagi Hittanagi, Budihal, Kenganur Lift Irrigation Schemes on Right bank foreshore of MalaprabhaReservoir Under Malaprabha

ಕರ್ಮಾಟಕ ಸರ್ಕಾರ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ. ಹಾಸನ ವಿಬಾಗ, ಹಾಸನ

ಟೆಂಡರ್ ಮುಂದೂಡಿಕೆ ಪ್ರಕಟಣೆ

ಕಭೇರಿಯ ಅಲಾವಧಿ ಟೆಂಡರ್ ಪ್ರಕಟಣೆ ಸಂಖ್ಯೇ 22/2020-21 ದಿನಾಂಡ 04.01.2021 ರಲ್ಲಿ ಕರೆಯಲಾಗಿದ್ದ ಕ್ರಮ ಸಂಖ್ಯೆ 16, 17 ಹಾಗೂ 19 ರ ಮಗಾರಿಗಳಿಗೆ ಇ-ಪೊಕ್ಕೂರ್ಮೆಂಟ್ ಮುಖಾಂತರ ಬಿಡ್ಡನ್ನು ಸಲ್ಲಿಸುತ ೂನೆಯ ದಿನಾಂಕವನ್ನು ಮುಂದೂಡಲಾಗಿದ್ದು ಅಂತರ್ಜಾಲದಲ್ಲಿ ದಿನಾಂ 7.02.2021 ರಂದು 16.00 ಪಂಚಿವರೆಗೆ ಟೆಂಡರ್ನ ನಿಗದಿತ ನಮೂನೆಗಳನ http://www.eproc.karnataka.gov.in ನಲ್ಲಿ ಡೌನಲೋಡ್ ಮಾನಿ ಮಾಹಿಗಳೊಂದಿಗೆ ಹಾಗೂ ನಿಗಧಿತ ಇಎಂಡಿ ಯಂದಿಗೆ ಅಪ್ಲೇಡ ಾಡಬಹುದಾಗಿದೆ ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚಿ ವರಗಳನ್ನು ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ರಾಸನ ವಿಭಾಗ, ಹಾಸನ ಇವರಿಂದ ಕಛೇರಿ ವೇಳೆಯಲ್ಲಿ ಪಡೆಯುವುದು.

ಸಹಿ/- ಕಾರ್ಯಪಾಲಕ ಇಂಚಿನಿಯರ್



ಕಾರ್ಯನಿರ್ವಾಹಕ ಇಂಜನೀಯರರು ಲೋಕೋಪಯೋಗಿ ಇಲಾಖೆ ವಿಭಾಗ ಗದಗ Phone No : 08372-238782 Fax No. 08372-237268 E.Mail : eepwdgad@gmail.com E.Mail : eepwdgad@gmail.com ಇಂಗಾರೋಇ:ಪಿಐ: :8443 ಕೇವಣೆ ವಂತಿಗೆ/2020-

ಅಲ್ಪಾವಧಿ ಟೆಂಡರ್ ಪ್ರಕಟಣೆ

ದರಗ ಲೋ ಇ ವಿಧಾಗದಡಿ ಬರುವ ಲೆಕ್ಷ ಶೀರ್ಷಿಕ 8443 ಶೇವಣೆ ವರ ನದ ಅಡಿಯಲ್ಲಿಯ ಒಟ್ಟು 200.00 ಲಕ್ಷ ಮೊತ್ತದಲ್ಲಿ ಗದಗ ವಧಾಗದ ೨ರಿಗಳಿಗೆ ಕರ್ನಾಟಕ ರಾಜ್ಯಪಾಲರ ಪರವಾಗಿ ಈ ಕೆಳಗೆ ಸಹಿ ಮಾ ಯವರಿಂದ ಇ-ಪ್ರಕ್ನೂರ್ಮೆಯಟ್ನಲ್ಲಿ ನೊಂದಣಿ ಮಾಡಿಸಿದ ಲೋಕೋಪಯೆ ರಾಖೆಯ ಅರ್ಹ ಗುತ್ತಿಗೆದಾರರಿಂದ ಇ–ಪ್ರೊಕ್ಕೂರಮೆಂಟ್ (E- Procurement ್ರಂಡರ ಬಿಡ್ ಡಾಕುಮೆಂಟ್ ಕೆ ಡಬ್ಲೂ – 4 ರ ಪಕಾರ ಐಟಂವಾರು ಟೆಂಡರ್ಗಳ ಲಾಗಿದೆ. ಸಂಪೂರ್ಣ ವಿವರಗಳಿಗಾಗಿ ಅಂತರ್ ಜಾಲ ವಿಳಾಸ http://www oc karnataka gov.in/ ದಲ್ಲಿ ನೋಡಿಕೊಳಬಹುದು

extended period of contract for which the contractor alone is responsible for delay as determind by the authority while granting the extension of time. கூட்ட - சால்ச்சைய் அரண்ணம் அரண்ணம். விருக்கும் விருக

ಗದಗ ಬೆಟಗೇರಿ ನಗರಸಭೆ ಕಾರ್ಯಾಲಯ–582101 ಜಿಲ್ಲಾ ಗದಗ ರಾಜ್ಯ : ಕರ್ನಾಟಕ ದೂ : 08372-259932 ಇ–ಮೇಲ್ : itstaff.ulb.gadag@gmail.com

ಅಲ್ಪಾವಧಿ ಟೆಂಡರ್ ಪ್ರಕಟಣೆ

(ಇ–ಸ್ರೊಕ್ಕೂರ್ಮೆಂಟ್ ಪೋರ್ಟರ್ ಮುಖಾಂತರ ಮಾತ್ರ) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕ ಅಧಿನಿಯಮ 2000ರ ಪ್ರಕಾರ ಅರ್ಜ ನಿರ್ಣಾಪಕ್ಕು ಸಂಗ್ರವಾಗು ಬರಬರುತ್ ಅಭಿಯಾಗಿ 1979-2000ರ ಪ್ರಕಾರ ಅಕ್ಕೆ 2000 ರ ನಿರಾಮದಂತೆ ಸ್ಕ್ಯಾಂಡರ್ ಚಿಂಡರ ಡಾಟ್ಟಿಮೆಂತ ನಿರಮವರನ್ನರು ಸೆಕ್ 2019-20 ನೇ ಸಾರೇಕ 14 ನೇ ಹೋಕಾಸು ಸಾಮಾನ್ಯ ಮೂಲ ಆರಾಜನಾಗಿಲ್ಲ ರೂ. 13100 ಲಕ್ಷಗಳು ಹಾಗೂ ಸಕ್ 2020-21 ನೇ ಸಾರಿ 55 ನೇ ವರ್ಣಕಾಸು ಅನುರಾವದಲ್ಲಿ ರೂ. 50.00 ಲಕ್ಷಗಳು ಸೇರಿ ಒಟ್ಟು ರೂ. 181.00 ಲಕ್ಷಗಳಿಗೆ ಇ-ಮೊತ್ತನ್ನರುನೆಂಟ್ ಹೋರ್ಟರ್ ಮುಖಾರಣ ಅಧ್ಯವರಿ ನಿರಾಮ ಆಹ್ವಾನಿಸಿದ್ದು, ಕಡೆಬ್ನ್ಯೂ 4 ನೇವೃರ ಪ್ರಕಾರ ಜಿಂಡರ ಕರೆಯಲಾಗಿದೆ. ಕಾರಣ ಇ-

ತಹ್ತುಬಹುದ್ದ ಕಡುದ್ದು ಕೆ ನೀವು ಪ್ರಕರ ಅರೂಪ ಕರೆಯಲಾಗಿದೆ. ಕರಣ ಇ-ರೊಡೂರ್ಯವರು ಹೋಟಗಳ ಮೆರಸ್ಸೆಟ್ www.eproc.Armataka.go.win ಮುಖಾಂತರ ಟೆಂಡರ್ ಸಲ್ಲಿಕುಬಹುದಾಗಿದೆ. ಸ್ವಾನಂ: : ! ಕಾರುಗಾರಿ ಇಂಡೆಂಟ್ ನಂ : DMA/2020-21/WS/ WORK.NDENT 111461, ಅಂದಾಟು ಮೊತ್ತ ರೂ. 181.00 ಲಕ್ಷ. ಟೆಂಡರ್ಗಟ್ಟ ಮೊತ್ತರೂ: 181.25೬೪ ನೃಜನಿಂದಿ ಮೊತ್ತರೂ, ಮಾದರಿ ಇಎಂ.ಡಿ ಪ್ರಮಣ ಪತ್ರ ಧೃತೀಕರಿಸಿ ಲಗತ್ತಿಸುವುದು, ಕಾರುಗಾರಿ ಕಾರಾವಧಿ : 90 ದಿನ.

ವೆಬ್ ಸೆಟಿನಿಂದ ಡೌನ್ ಲೋಡ ಮಾಡಿಕೊಳುವ ಪಾರಂದ ಚರ ಪರಿರ್ವಾ ಪರ್ ಸ್ಥಿಪಿಂದ ಡೌಕ್ ಲೋಡಿ ಮಾಡಿಕಾಳ್ಳುವ ಪ್ರಾರಂಧಿಕ ನಾರಕ: 16-02-2021, ಭರ್ತಿ ಮಾಡಿದ ಜೆಂಡರಗಳನ್ನು ಅಪರೋಡ್ (Upload ಕಿರುವ ಕೊನೆಯ ದಿನಾರಿಕ : 15-03-2021 ಸಾಯರಿಕಾಲ :4:00 ಫಂಚೆಯವರೆಗೆ ಚರಗಳನ್ನು ತೆರೆಯುವ ದಿನಾರಿಕ : 16-03-2021 ರ ಸಾಯಂಕಾಲ 5.00 ಂಟೆಯ ಸಂತರ ತೆರೆಯಲಾಗುವುದ

ಹೆಚಿನ ಮಾಹಿತಿಗಾಗಿ Website: www.eproc.karnataka.g

ಸಹಿ/- ಪೌರಾಯುಕ್ತರು, ನಗರಸಭೆ ಗದಗ-ಬೆಟಗೇರಿ

ನಗರಸಭೆ ಗದಗ-ಬೆಟಗೇರಿ ಹಾಗು ಜಿಲ್ಲಾಧಿಕಾರಿಗಳು ಗದಗ

ಕರ್ನಾಟಕ ಸರ್ಕಾರ

ಉಪ ನಿರ್ದೇಶಕರ ಕಛೇರಿ ಸಮಾಜ ಕಲ್ಯಾಣ ಇಲಾಖೆ, ಕೋಟೆ ಬಳ್ಳಾರಿ(ಜಿ) 583101.Phone: 08392 - 267932 E-mail:dswobellary@gmail.coom ರೀಲನಿ/ಎಸ್.4/ಲೈಶ್ರಾಇ್ಯಟೆಂಡರ್/ಕಂ/ಎ/2020-21 ದಿನಾಂಕ:05.02.2021

ಟೆಂಡರ್ ಪ್ರಕಟಣೆ

2020-21ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಡೆಯುತ್ತಿರುವ ನಿಲಯಗಳಿಗೆ ಅವಶ್ಯಕವಾಗಿ ಬೇಕಾಗುವ Destop Computer ಗಳನ್ನು ಖರೀದಿಸಲು E-Procurement ಮುಖಾಂತರ ಟೆಂಡರ ಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಸಮಾಜ ಕಲ್ಯಾಣ ತಲಾಖೆ, ಬಳ್ಳಾರಿ ಇವರನ್ನು (08392–267932) ಸಂಪರ್ಕಿಸಬಹುದಾಗಿದೆ ಂಡೆಂಟ್ ಸಂಖ್ಯೆ: SWD/2020-21/IND1397. ಸಂಗ್ರಹಣೆ ವಿವರ

Desktop Computers. ಕೊನೆಯ ದಿನಾಂಕ: 19.02.2021 ನಿಗಧಿಪಡಿಸಿದ ಮೊತ್ತ: 1,51,00,000/-. ಇ-ಸಂಗ್ರಹಣ ವೇದಿಕೆ ವಿಳಾ: https://eproc.Karnataka.gov.in

ಸಹಿ/- ಸದಸ್ಯ ಕಾರ್ಯದರ್ಶಿಗಳು ಟೆಂಡರ್ ಸಮಿತಿ ಹಾಗೂ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ ಜಾಪಿಆರ್/ಬಳ್ಳಾರಿ/343/ಎಂಸಿಎ/2020-21

ನಗರಸಭಾ ಕಾರ್ಯಾಲಯ, ಹಾಸನ. ಬಿ.ಎಂ.ರಸ್ತೆ, ಸಂತೇಪೇಟೆ ವೃತ್ತ, ಹಾಸನ.

ದೂ.ಸಂ: 08172–268276, Email: commn_hassan@yahoo.com

ಟೆಂಡರ್ ಪ್ರಕಟಣೆ : ಇ ಪ್ರೊಕ್ಕೂರ್ಮೆಂಟ್ ಮೂಲಕ

ಹಾಸನ ನಗರಸಭಾ ವ್ಯಾಪ್ತಿಯಲ್ಲಿ 2020-21ನೇಸಾಲಿನ 15ನೇ ಹಣಕಾಸ ಅನುದಾನದಡಿ ಅರ್ಹ ಗುತ್ತಿಗೆದಾರರುಗಳಿಂದ ಪಾರದರ್ಶಕತೆ ಆದ್ಯಾದೇಶ 2000ದ ಅನ್ವಯ ಟೆಂಡರ್ನ್ನು ಕರೆಯಲಾಗಿದ್ದು ಗುತ್ತಿಗೆದಾರರು ಇ-ಹ್ರೊಕ್ಕೊರಮೆಂಟ್ ನಲ್ಲಿ ಟೆಂಡರ್ಗಳನ್ನು ಸಲ್ಲಿಸಲು ಕಡೆಯ ದಿನಾಂಕ: 20.02.2021 ಸಂಜೆ 5.30 ಗಂಟೆಯಾಗಿದ್ದು ಕಾಮಗಾರಿಗಳು ಟೆಂಡರ್ ದಸ್ತಾವೇಜಿನ ನಿಯಮಾವಳಿಗಳಿಗೆ ಒಳಪಟ್ಟಿರುತ್ತದೆ. ಹೆಚ್ಚಿನ ವಿವರಕ್ಕಾಗಿ ನಗರಸಭೆ ಟೆಂಡರ್ ಶಾಖೆ ಹಾಗೂ ಸಹಾಯಕ ಕಾರ್ಯಪಾಲಕ ಅಧಿಯಂತರದು(ಪರಿಸರ), ನಗರಸಭೆ ಹಾಸನ ಇವರಿಂದ ಕಛೇರಿಯ ವೇಳೆಯಲ್ಲಿ ಪಡೆಯಬಹುದು ದೂರವಾಣಿ: 08172-268276. ಕಾಮಗಾರಿ ವರ:1)CMCHASSAN/AEEEnv/CR02/2020/21. ಕಾಲಾವರಿ: ಟೆಂಡರ್ ದಾಸ್ತಾವೇಜನಂತೆ ಅನ್ವಯಿಸುತ್ತದೆ. ಅನ್ವಯಿಸುವ ಟೆಂಡರ್ ದಸ್ತಾವೇಜ: ಕೆ.ಸಿ-8. ಸೂಚನೆ: ಮೆಲ್ಯಾಣಿಸಿದ ದಿನಾಂಕಗಳಲ್ಲಿ ಸಾರ್ವಜನಿಕ ರಜಿ ಎಂದು ಘೋಷಣೆ ಮಾಡಿದಲ್ಲಿ ರಜಾ ದಿನದ ಕೆಲಸವನ್ನು ಮುಂದಿನ ಕೆಲಸದ ದಿನಾಂಕವನ್ನು ಕರಿಗಣಿಸತಕ್ಕದ್ದು. ಸಹಿ/-ಷೌರಾಯುಕರು, ನಗರಸಭೆ, ಹಾಸನ

Chara would the delay was would be seen that the

.ವೋಬೆಲ್ ಫುಡ್ಸ್ ಲಿಮಿಟೆಡ CIN: LB5110KA1993PLC013875

ಹಳೇ ನಂ.32/1, 3ನೇ ಅವುರಸ್ತೆ ಆಗಾ ಅಬ್ಬಾನ್ ಅಲೀ ರಸ್ತೆ ಹು --560042. ದೂರವಾಣಿ: 080 -25594145/25594146, ಬೆಂಗಳೂರು-560042. ದೂರವಾಣಿ: 080 ಫ್ಯಾಕ್ಸ್ : 080-25594147, E mail: in

ಸೂಚನೆ

ಸೆಕ್ಕೂರಿಟಿ ಎಕ್ಸ್ ಚೆಂಜ್ ಬೋರ್ಡ್ ಅಫ್ ಇಂಡಿಯಾ, (ಸಂಸ್ಥೆಯ ಲಿಸ್ಟಿಂಗ್ ವಾಧ್ಯತೆಗಳು ಮತ್ತು ಬಹಿರಂಗಪಡಿಸುವ ಅವಶ್ಯಕತೆಗಳು) ನಿಯಂತ್ರಣಗಳು, 2015ರ ಅನ್ನಯ ನಿಯಂತಣ 29ರ ಮತ್ತು 47(1)(ಎ) ಅನುಸರಣೆಯಲ್ಲಿ ನಿರ್ದೇಶಕರ ಮಂಡಳ ್ತ್ವ ಸಭೆಯನ್ನು ದಿನಾಂಕ: 13ನೇ ಫೆಬ್ರವರಿ 2021 ಶನಿವಾರ ಮಧ್ಯಾಹ್ನ 02.00 ಗಂಟೆಗೆ ನೆಲಮಹದಿ, ನಂ.46, ಹಳೆ ನಂ.32/1, 3ನೇ ಅಡ್ಡರಸ್ತೆ, ಆಗಾ ಅಬ್ಬಾಸ್ ಆಲೀ ರಸ್ತೆ ಹಲಸೂರು, ಬೆಂಗಳೂರು-560042, ಕರ್ನಾಟಕ, ಭಾರತ ಇಲ್ಲಿ ನಡೆಸುವುದಾ? ಸೂಚನೆಯನ್ನು ಈ ಮೂಲಕ ನೀಡಲಾಗಿದೆ. ಇದು 2020-21ರ ಆರ್ಥಿಕ ವರ್ಷರ ದಿನಾಂಕ: 31-12-2020ಕೆ, ಮುಕಾಯವಾಗುವ ಮೂರನೇ ತೆ.ಮಾಸಿಕ ಕಂಪನಿಯ ಲೆಕೃಪರಿಶೋಧನೆ ಮಾಡದ ಹಣಕಾಸು ವರದಿಯು ಪರಿಗಣನೆ ಮತ್ತ ಅನುಮೋದನೆಯನ್ನು ಮಾಡುವ ಸಲುವಾಗಿ ನಡೆಸಲಾಗುವುದು.

ಈ ಮಾಹಿತಿಯ ಕಂಪನಿಯ ವೆಬ್ಸ್ಟೆಟ್ www.ovobelfoods.com ಶೇರ್ಗಳು ಲೀಸ್ಸ್ ಆಗಿರುವ ಸ್ಟಾಕ್ ಎಕ್ಸ್ ಚೀಂಚ್ ಅಂದರೆ, www.bseindia.com ಗಳಲ್ಲಿಯೂ ಲಭ್ಯವಿರುತ್ತದೆ. ಓವೋಬೆಲ್ ಫುಡ್ಸ್ ಲಿಮಿಟೆಡ್ ಪರವಾಗಿ ಸಹಿ/-, ಪ್ರಕೃತಿ ಸರ್ವಾಯ್,

ಮಹಾನಗರ ಪಾಲಿಕೆ ಕಾರ್ಯಾಲಯ, ದಾವಣಗೆರೆ.

ದೂರವಾಣಿ ಸಂ:: ಕಛೇರ:08192-232008, ಫ್ಲಾಕ್:252899,ಮೇಯರ್:255174, ಉಪ ಮೇಯರ್:23530

EXPRESSION OF INTEREST NOTIFICATION

ಈ ಮೇಲ್ವಂದ ವಿಜಯಕ್ಕೆ ಸಂಬಂಧಿಸಿದಂತೆ 2020-21ನೇ ಸಾಲಿನ ಎಸ್.ಎಫ್.ಸಿ. ಕೇಕದ 24,10% ರ ಯೋಜನೆಯಡಿ ನ ಪಡಿ ಪರಿತಿಷ್ಟ ವರ್ಗಗಳ ಅಧ್ಯರ್ಭಗಳಿಗೆ ಐ.ಎ.ಎಸ್. ಕೆ.ಎ.ಎಸ್. ಮತ್ತು ಗ್ರೂಪ್ ಸಿ ಪ್ರಾಕಿಂಗ್ ಮಂತಾದ ಸಧ ಪರುಕ್ಷೆಗಳಿಗೆ ಸೂರ್ವಧಾವಿ ತರದೇತಿಗಳನ್ನು ನೀಡಲು ಉಭ್ಯೇಖದಲ್ಲಿ ಮಂಜೂರಾತಿಯಾಗಿರುತ್ತದೆ. ಪ್ರಯಕ್ಕ ತರದೇತಿಗೆ ನೀಡಲು ಮರಿತ ತರದೇತಿ ಸಂಸ್ಥೆಗಳಿಂದ ಕೆ.ಟಿ.ಟಿ.ಪಿ. ನಿಯಾವಗಳ ಅನುಸಾದ " Expression of Interest ಸ್ಥ ಟೆಂಡರ್ ತರೆಯಲಾಗಿರುತ್ತದೆ. ಬಸ್ತೆ ರಯತ ತರದೇತೆ ಸಂಸ್ಥೆಗಳು ಧರ್ತ ಮಾಡಿದ ತಾಂತ್ರಿಕೆ ಬಿಡ್ ಮತ್ತು ಅರ್ಥಿಕ ವಿಷ್ ಪ್ರಕ್ಷೇಷವಾಗಿ ಸೀಲ ಮಾಡಿದ ಲಕೋರ್ಗಗಳನ್ನು ದಿನಾರಕ 17,02,2021 ರ ಸಂಜೆ 5,00 ಗಾರಿಗೆಂಡೆಗಳಿಗೆ ಅರು ಮಹಾನಗರಪಾಲಿಕೆ. ನಗರ ಬಡತನ ನಿವಾರಣಾ ಕೋತ, ಮಹಾನಗರಪಾಲಿಕೆ. ರಾವಣಗೆರೆ ರವರಿಗೆ ಸಲ್ಲಿಸಬೇಕಾಗಿರುತ್ತದೆ.

ರ್ಷತೆ ಮತ್ತು ಪರತ್ರಗಳು: 1. ಆರ್ಥಿಕ ಅರ್ಹತೆ:- (1) ಐ.ಎ.ಎಸ್. ಕೆ.ಎ.ಎಸ್. ಪರೀಕೆಗಳಿಗೆ, ಪೂರ್ವವಾದಿ (Preli

ಕರ್ನಾಟಕ ಸರ್ಕಾರ

ಕಾರ್ಯಾನಿರ್ವಾಹಕ ಇಂಜಿನೀಯರರು. ಲೋಕೋಪಯೋಗಿ, ಇಲಾಖೆ ವಿಭಾಗ, ಕೊಪ್ಪಳ. ಇವರ ಕಾರ್ಯಾಲಯ

ಅಲ್ಪಾಕಾಲಾವಧಿ ಟೆಂಡರ್ ಪ್ರಕಟಣೆ

ರ್ಕಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರವರ್ಕಾಣಿ ಅಧ್ಯಾರ್ಥಕ 1999-2000ರ ಪ್ರಕಾರ ಪಾರವರ್ಕಾಣಿ ಅಕ್ಷ 2000 ರಂತ ಸ್ವಾಂಡರ್ಡ್ನವರ್ ಪಾರವಾಧಿಸುವೇ KW-3 ರ ನಿಯಮಗಳನ್ನಯ ಅರ್ವ ಗುತ್ತಿಗೆದಾರರಿಂದ "ಎ-ಪೂಕ್ಕೂರಮೆಂಡ ರ್" ಮುಖಾಂತರ ಈ ಕೆಳಗೆ ನಮನದಿಸಿದ ಅನುಬರದಲ್ಲಿಯ 2019-20ರೇ ಸಾರ್ರನ ರಕ್ಷೆ ಹಿಸುಕ ಕರ್ಮಾಕ ಕಣಾಟಕ netro" ಮುಖಾರತರ ಈ ಆಗಳ ನಮ್ಮದಲ್ಲಿದೆ ಅನುಬಂಧದಲ್ಲಿಯು 2009-200ನ ಸಾಲಾ ರತ್ನ ತೀರ್ಮಿಕ ಕಲ್ಲಾಗಿನ ಕರ್ನಾಟಕ ರೇತ ಅಧ್ಯಕ್ಷ ದಿನೀರಣೆ ಮೈತ್ತಿನ ಸಾಮಾಜ್ಯ ದೇವನದ ತಿರುದುಕ್ಷಿನ ಸುವಾಗಿಗೆ ಬೆಂದರನ್ನು ಅಪ್ರಾತಿಸಲಾಗಿದೆ. ಅದು ಪ್ರತ್ಯಿಕ್ಕೆದಾರು "ಅ-ಪೂತ್ರದರುಲ್ ಸ್ಥೇರ್ಬಲ್ http://eproc.karnataka.gov.in ಮುಖಾರತರ ಪ್ರಗಡವಿಸುವವರು. ಮಹತ್ನು ಹೊಡಗೆಗಳು - 1. ಗುತ್ತಿಗೆದರುಲ್ ಗುತ್ತಿಗೆಗಳು, ಆನ್ ಆಫ್ ಮಾಡಿಕ ತಿಳಿಸಿದೇವೆ. 2. ಪೂರ್ವಾಪ್ ನೆಗೆ ದೇವನೆ ಪ್ರಾತ್ಯ ಪ್ರಮಾಣ ಪತ್ರ ಹಾಗಾ ದಾಖಲೆಗಳನ್ನು ಸ್ಥಾನ್ ಮಾಡಿ ಆನ್ ಪ್ರಕಾನವು ಸಾವಾಗಿ ಮೊದಲಿಯಲ್ಲಿ ಲಗತ್ತಿಸಬೇವಿ. 3. ನಿಗದಿತ ಎಂದಿ. ಹಣವನ್ನು ಆನ್ ಲೈನ್ ಮೂಲಕ ನಿಗಿರವರಿಸಿದರತೆ ಸಂಪಾರು ಮಾಡುವೇವ, ಮತ್ತುನ ಮಾಡಿಕಿ ಪರ್ವವಲ್ಲಿ ಗುತ್ತಿಗೆದರು ಈ ಕರಿಗೆ ಸಿದ್ದ ಮಾಡುವರು ತನೆಗೆರುವಲ್ಲಿ ಕೆಲಸದ ವೇಳೆಯಲ್ಲಿ ಪಡೆಯಬಹುದು ಬಗೂ ಸಹಾರದಕ ದುರವಣನೆ ಗುತ್ತಿನ 0839 – 2223% ರಿಂದ ಮಾಹಿತಿ ಪಡೆಯಬಹುದು ಮತ್ತು ಅಂತರ್ನಜಾರದ

roject Zone for the year 2020-21)

|project Zone for the year 2020-21|

ಕಾಮಗಾರಿಯ ಅಂಡಾಟು ಮೊತ್ತ 246.35 ಲಕ್ಷಗಳು
| ಗುತ್ತಿಗೆದಾರರು ಟೆಂಡರ್ ದಾಖಲೆಗಳನ್ನು ದಿನಾಂಕ: 09-02-202|
ಮದಾರ್ಹ್ಯ || ಘಂಟೆ ನಂತರ ಡೌನ್ಲ್ ಬೇರ್ ಮಾಡಿಕೊಳ್ಳಬಹುದು. 2.
ಗುತ್ತಿಗೆದಾರರು ಇ-ಹೋರ್ಟರ್ ಮೂರಕ ಟೆಂಡರಗಳನ್ನು ಸಲ್ಲಿಸಲು
ಹೊನೆಯ ದಿನಾಂಕ: 17-02-202| ರಂದು ಸಂಜೆ 4,00 ಫ್ರಂಟವರೆಗೆ.

ಕೊನೆಯ ದಿನಾರಕ: 17-02-2021 ರಂದು ಸಂಚೆ 4.00 ಫೆಂಟೆವರೆಗೆ. 3. ತಾಂತ್ರಿಕ ಜಿಡ್ ತೆರೆಯುವ ದಿನಾಂಕ: 19-02-2021 ರಂದು ಮಾರ್ವಹ್ನ 1.00 ಫ್ರಂಟೆಗೆ.4. ಆರ್ಥಿಕ ಜಿಡ್ ತೆರೆಯುವ ದಿನಾಂಕ: 20-02-2021ರಂದು ಮಾರ್ವಹ್ನ 11.00 ಫ್ರಂಟೆಗೆ. ಹರ್ನಾರ್ ಕರ್ನಿ ಕುರಿತರ ಫ್ರಂಟೆ ದಿನಾಂಕಗಳನ್ನು ಹಾಗೂ ಇತರೆ ವಿವರಗಳನ್ನು ಇ-ಮ್ರಾಕ್ಯೂರ್ಮೆಯೆ ಜಿನಾಂಕಗಳನ್ನು ಹಾಗೂ ಇತರೆ ವಿವರಗಳನ್ನು ಇ-ಮ್ರಾಕ್ಯೂರ್ಮೆಯೆ ಮೊರಟೀಲ್ ಸಿಸ್ಸಮ್ ಮುಖಾಂತರ ಉಳು.eproc.karnataka.govin ಸಂಪರ್ಕಿ ಸತ್ಯವನ್ನು ಹೆಚ್ಚಿನ ಮಾಹಿತಿಗಾಗಿ ಈ ಕಚೇರಿ ದಿನವರಣೆ ಸಂಪರ್ಕಿಸುವದು. ಸಂಖ್ಯೆ .08330-22451 ಕಚೇರಿ ವೇಳೆಯಲ್ಲಿ ಸಂಪರ್ಕಿಸುವದು. ಸಿಸ್ಟಂ-ಕಾರ್ಯನಿರ್ವಾಹಕ ಇಂಚನೀಯರ, ಕುನಿನಿನಾಕಾರ್ಯಗಾರ ಮತ್ತು ಯಾಂತ್ರಿಕ ವಿಭಾಗ ನವಿಲುತೀರ್ಥ.

ಸ್ಟರ್ಪನಲ್ಲಿಯ http://eproc.karnataka.gov.m ರಲ್ಲ ಪಡಿಯಬಹುದು. ಈ ಬರಡರ್ ದಾಖಲಗಳನ್ನು ಕನಲ್ಲಿಯ ದಾಖಲೆಯಿಂದ ದಿನಾಂಕ 05-02-2021 ರ ನಂತರ ನಿಗದಿತ ಅವಧಿಯೊಳಗೆ ನಕಲು ತಗೆಯುವುದು ಸದರಿ ವೆಡ್ ಸೈಟ್ ನಲ್ಲಿಯ ದಾಖಲೆಯಿಂದ ದಿನಾಂತ 05-02-2021 ರ ನಂತರ ನಿಗದಿತ ಅವಧಿಯೊಳಗೆ ನಕಲು ತಗೆಯುವುದು (Down load) ಮಾಡಿನಕ್ಕೆಲ್ಲಯಾದಗಿದೆ. – - ಆ ಅನುಂದ – - - ಆ ಅನಿಕಾರ - - ಪರ್ಣಾಶ್ವ ಕರ್ಮ ದರ್ಶ ಇದರೆಂದ್ ಸಂಖ್ಯೆ KPWD 2019-20 /RD WORK_INDENT 119759, ಕಾಮಗಾರಿಯ ಹೆಸರು: ನಿಪ್ಪಗ

25-02-2021 ಸಮಯ 11.00 ಗಂಟೆ

25-02-021 ಸಮಯ 11.00 ಗಂಟೆ ಚಿತ್ರಗಳ ಸಂತಿ ತರೆಯುವ ವೇಳೆಯಲ್ಲಿ ಟೆಂಡರ್ಇಲ್ಲಿ ಭಾಗವಹಿಸಿದ ಗುತ್ತಿಗೆದಾರರು ಇ.ಎಂ.ಡಿ. ಹಾಗೂ ಇತರೆ ಪ್ರಮಾಣ ಪತ್ರಗಳ ಮೂಲ ದಾಖಲೆಗಳನ್ನು ಪರಿಕಿಲುಗೆಗಾಗಿ ಒದಗಿಸುತ್ತದ್ದು, ಗುತ್ತೇದಾರರ ಪಲ್ಲಿನಲ್ಲಿ ಕುಣಪ್ರಗೊಳಿಸಲಾಗುವುದು. ಪರಚ್ಚಾಗಳ್ಳ-1, ಸಾಮ್ರಗಳನ್ನು ಇಲಾಖೆಯಿಂದ ಪೂರೈಸಿದ್ದಳಿ ಅವುಗಳ ಹೊತ್ತವನ್ನು ಗುತ್ತೇದಾರರ ಪಲ್ಲಿನಲ್ಲಿ ಕುಣಪ್ರಗೊಳಿಸಲಾಗುವುದು. 2. ಯಾವುದೇ ಅಥವಾ ಎಲ್ಲಾ ಟೆಂಡರ್ಗಳನ್ನು ಯಾವುದೇ ಕಾರಣಪಿಲ್ಲದೆ, ಯಾವುದೆ ಪಂಪನ್ನಲ್ಲಿ ತಿಸ್ತಾಗುವು ಅಥವಾ ಹಿಂತೆಗೆದುಕೊಳ್ಳುವ ಹತ್ತನ್ನು ಈ ಕೆಳಗೆ ಸಹಿ ಮಾಡಿದವರು ಕಾಯ್ಯರಿಸಿಕೊಂಡಿದ್ದಾರೆ. 3. ಕಾರ್ಮಾರಿಯನ್ನು ತೃತ್ವಕರವಾಗಿ ಪರ್ವಗೊಳಿಸುವರೆ ಸ್ಥಾತಗಳಿಸುವನ್ನು ತೃತ್ವಕರವಾಗಿ ಪ್ರವಾಣಕಗೊಳಿಸಿದೆ ದಿನಾಕವಿಂದ 1 ಮತ್ತ್ (12 ಕ್ಯಾಲೆಂಡರ್ ತಿರ್ಣಕಗೊಳಿಸುವರೆ ಸೃತ್ಯ ಕಾರ್ಪಿಕುಂಡರಿ ವಿವಾಪಣೆ ಮಾಡುತ್ತದ್ದು, ಸಹಿತ್ಯಕರ್ವನಿಯಿಸಿದೆ, ನಿರ್ವಹಿಸುವರೆಯಿಸಿದೆ, ಸಾಮ್ರಗೊಳಿಸುವರೆ ಸ್ಥಾತ್ ಸಂಪರ್ಕಗೊಳ್ಳಿಸಿದೆ. ನಿರ್ವಹಿಸುವರೆಯಿಸಿದೆ, ಸಿನ್ನಮಿಸುವರೆಯ ಪರ್ವಹಿಸುವರೆಯ ಪರ್ವಹಿಸುವರೆಯ ಸಂಪರ್ಧಕ್ಕೆ ಸಂಪರ್ಕಗೊಳ್ಳಿಸಿದೆ. ಸಂಪರ್ಧನಿಸುವರೆಯ ಸಂಪರ್ಧಕ್ಕೆ ಸಂಪರ್ಕಗೊಳ್ಳಿಸಿದೆ. ಸಂಪರ್ಧನಿಸುವರೆಯ ಸಂಪರ್ಧಕ್ಕೆ ಸಹಿತ್ಯಕ್ಕೆ ಸಂಪರ್ಧನಿಸುವರೆಯ ಸಂಪರ್ಧಕ್ಕೆ ಸತ್ತವರೆಯ ಸಂಪರ್ಧನಿಸುವರೆಯ ಸಂಪರ್ಧಕ್ಕೆ ಸಂಪರ್ಧನಿಸುವರೆಯ ಸಂಪರ್ಧಕ್ಕೆ ಸಂಪರ್ಧನಿಸುವರೆಯ ಸಂಪರ್ಧಕ್ಕೆ ಸಂಪರ್ಧನಿಸುವರೆಯ ಸಂಪರ್ಧಕ್ಕೆ ಸಂಪರ್ಧನಿಸುವರೆಯ ಸಂಪರ್ಧಕ್ಕೆ ಸಂಪರ್ಧನಿಸುವರೆಯ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧನಿಸುವರೆಯ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸತ್ತವರೆಯ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರಕ್ಷಕ್ಕೆ

derformation, would have forty.

Exam) ಪರೀಕ್ಷೆಯವರೆಗೆ ಬೇಸಿಕ್ ತರಬೇಕಿಯನ್ನು ನೀಡಬೇಕಾಗಿರುತ್ತದೆ. (2) ತರವೇಕಿ ಅವಧಿಯು 03 ತಿಂಗಳು ಅಥವಾ 1200 ಗಂಟೆಗಳು

1200 ಗಂಟೆಗಳು

2. ಕಾಂತ್ರಿಕ ಆರ್ಚರ್ತೆ (1) ಎ.ಎ.ಎಸ್, ಮತ್ತು ಕೆ.ಎ.ಎಸ್, ಇತರೆ ಸರ್ಧಾತ್ರಕ ಪರೀಕ್ಷೆ ತರಬೇತಿ ನೀಡಿದ ಕನಿಷ್ಠ 5 ವರ್ಷ ಕಾರ್ಯವುತ್ತಗಳ ಸಂಸ್ಥೆಯಾಗಿಂದೇನು, ಈ ಬಗ್ಗೆ ದಾಖರೆಗಳನ್ನು ಸಲ್ಲಿಸುತ್ತದು. (2) ತರಬೇತಿ ಸಂಸ್ಥೆಯು ಉತ್ತಮ ಮೂಲಭೂತ ಸೇತರಾಗಳನ್ನೂ ಸರ್ಧಿನುವುದು, (3) ಈ ಹಿಂದೆ ಉತ್ತಮ ಹರಚಿಕೆ ನೀಡೆ ಉತ್ತಮ ಹರಚಿಕೆ ನೀಡೆ ಉತ್ತಮ ಕರ್ಯಕ್ಷೆ ತರಬೇತಿ ನೀಡೆ ಉತ್ಪಾತ್ರ ಹರಚಿಕೆ ನೀಡೆ ಉತ್ಪಮ ಹರಚಿಕೆ ನೀಡೆ ಉತ್ತಮ ಹರ್ಮತೆ ಕರ್ಮಕ್ಷೆ ಸರ್ಮನೆ ಅಂತ್ರಮ ಹರಚಿಕೆ ನೀಡೆ ಉತ್ಪಮ ಹರಚಿಕೆ ನೀಡೆ ಬರುತ್ತಮ ಕರ್ಮತೆ ಮಾತ್ರ ಮಾಡುತ್ತದೆ ಮಾತ್ರ ಹರಚಿಕೆ ಸಂಪರಿಸಿದ ವಿಷಯಗಳ ಬಗ್ಗೆ ಅತ್ತಮ ಹರಚಿಕೆಗಳನ್ನು ನೀಡಿದ ಸಂತ್ರೆಗಳನ್ನು ಕುಡುತ್ತಿದ್ದರೆ, ಸಂಪರಿಸುತ್ತದೆ, (6) ಸರ್ಮನೆ ಕೇಳಿಗೆ ಸಿದ್ದವಡಿಸಿಕೊಳ್ಳುದ ನೆರುವಗಳು ಹುಡುತ್ತಿದ್ದರೆ, ಸಂಪರಿಸಿಕೊಳ್ಳುದ ಸಂಪರಿಸಿಕೊಳ್ಳುದ ನೆರುವಗಳು ಹರಚಿಕೆಗಳು ಸಂಪರಿಸಿಕೊಳ್ಳುದ ನೆರುವಗಳು ಹರಚಿಕೆಗಳು ಸಂಪರಿಸಿಕೊಳ್ಳುದ ನೆರುವಗಳು ಹರಚಿಕೆಗಳು ಸಂಪರಿಸಿಕೊಳ್ಳುದ ನೆರುವಗಳು ಅವರಿಯ ತೆರಗೆ ಹರ್ನುಗಳು ಹೆಂದುರತ್ನನ್ನು, (8)ಕರಣಿಸಿಕೊಳ್ಳಿಯ ಕರಣಿ ತಮ್ಮಗಳು ಅವರಿಯ ತೆರಗೆ ಹೆಸ್ತೆ ಮತ್ತು ಸಲ್ಪಮೆ ಸರ್ಧನೆಗಳು ಸಲ್ಪನೆಗಳು ಕುಡುತ್ತಿದ್ದರೆ, ಸಂಪರಿಸಿಕೊಳ್ಳುದ ಪ್ರತಿ ಕರಣಿಸಿಕೊಳ್ಳುದ ನೆರುವನೆಗಳು ಕುಡುತ್ತಿದ್ದರೆ, ಸಂಪರಿಸಿಕೊಳ್ಳುದ ಪ್ರತಿ ಕರಣಿಸಿಕೊಳ್ಳುದ ನೆರುವನೆಗಳು ಅವರಿಯ ತೆರಗೆ ತೆರುವನೆಗಳು ಸಂಪರಿಸಿಕೊಳ್ಳುದ ಪ್ರತಿ ಕರಣಿಸು ಸಂಪರಿಸಿಕೊಳ್ಳುದ ಪ್ರತಿ ಕರಣಿಸು ಸಂಪರಿಸಿಕೊಳ್ಳುದ ಪ್ರತಿ ಕರಣಿಸು ಸಂಪರಿಸಿಕೊಳ್ಳುದನ್ನು (10) ಸರ್ಥನ ಮುಂತ ತರಬೇತಿ ಸಂಸ್ಥೆಗಳು ಪ್ರತಿ ಅವರೆ ನೇಡಲಾಗುವುದು, ಈ ಬಗ್ಗೆ ಸುರಿಸು ಪ್ರತಿ ಸರ್ಧನೆಗಳು ಸಂಪರಿಸಿಕೊಳ್ಳುದ ಪ್ರತಿ ಕರಣಿಸು ಸಂಪರಿಸಿಕೊಳ್ಳುದನ್ನು ಪರೀತಿನಿಸಿ ಸಂಪರಿಸಿಕ ದಾಯಿತೆಗಳು, ಪ್ರಚೀತರಿಸಿ ಸಂಪರಿಸಿಕ ದಾಯಿತೆಗಳು, ಮುಂತಿಸು ಪ್ರಚೀತರಿಸಿ ಸಂಪರಿಸಿಕ ದಾಯಿತೆಗಳು, ಪ್ರಚೀತರಿಸಿ ಸಂಪರಿಸಿಕ ದಾಯಿತೆಗಳು, ಪ್ರಚೀತರಿಸಿ ಸಂಪರಿಸಿಕ ದಾಯಿತೆಗಳು, ಪ್ರಚೀತರಿಸಿ ಸಂಪರಿಸಿಕ ದಾಯಿತೆಗಳು, ಸಂಪರಿಸಿಕ ದಾಯಿತೆಗಳು, ಪ್ರಚೀತರಿಸಿ ಸಂಪರಿಸಿಕ ಪ್ರಚೀತಿಸುತ್ತಿದ್ದು, ಮಾನುಗಳ ಪಾಲಕಿಸಿ ಪ್ರಚೀತರಿಸಿ ಸಂಪರಿಸಿಸುತ್ತಿದ್ದು, ಮಾನುಗಳ ಪಾಲಕಿಸಿ ಪ್ರಚೀತಿಸುತ್ತಿದ್ದು, ಪ್ರಚೀತರಿಸಿ ಸಂಪರಿಸಿಸುತ್ತಿದ್ದು, ಪಾರ್ಷಗಳು ಪ್ರಚೀತರಿಸಿ ಸಂಪರಿಸಿಸುತ್ತಿದ್ದು, ಮಾನುಗಳ ಪಾಲಕಿಸಿ ದಾಮಬೇಗಳನ್ನು ಪ್ರಚೀತರಿಸಿ ಸಂಪರಿಸಿಸುತ್ತಿದ್ದು, ಪಾರ್ಷಗಳು ಪ್ರಚೀತಿಸುತ್ತಿದ್ದು, ಪಾರ್ಷಗಳು ಪ್ರಚೀತರಿಸಿ ಸಂಪರಿಸಿಸುತ್ತಿದ್ದು, ಪಾರ್ಷಗಳ ಪ್ರಕ್ಷಿಸುತ್ತಿದ್ದು, ಪರಿಸಿಸುತ್ತಿದೆ, ಪಾರ್ಷಗಳ ಪ್ರಕ್ಷಿಸುತ್ತಿದ್ದು, ಪರಜೀತರಿಸಿಸುತ್ತಿದೆ, ಪಾರ್ಷಕ್ಷಿಸುತ್ತಿದೆ, ಪಾರ್ಷಗಳಿಸುತ್ತಿದೆ, ಪಾರ್ಷಕ್ಷಿಸುತ್ತಿದೆ, ಪಾರ್ಷಕ್ಷಿಸುತ್ತಿದೆ, ಪಾರ್ಷಕ್ಷಿಸುತ್ತಿದ